



ಕರ್ನಾಟಕ ಸರ್ಕಾರ

ಲೆಕ್ಕ ಪತ್ರ - ಒಂದು ವಿಹಂಗಮ ನೋಟ

2006 - 2007

ಮಹಾಲೇಖಪಾಲಕರು  
(ಲೆಕ್ಕ ಮತ್ತು ಹಕ್ಕು)  
ಕರ್ನಾಟಕ, ಬೆಂಗಳೂರು.



ಕರ್ನಾಟಕ ಸರ್ಕಾರ

ಲೆಕ್ಕ ಪತ್ರ - ಒಂದು ವಿಹಂಗಮ ನೋಟ

2006 - 2007

ಮಹಾಲೇಖಪಾಲಕರು  
(ಲೆಕ್ಕ ಮತ್ತು ಹಕ್ಕು)  
ಕರ್ನಾಟಕ, ಬೆಂಗಳೂರು.

## ಪ್ರಸ್ತಾವನೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅಧಿಕಾರದನ್ವಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಪತ್ರಗಳನ್ನು ರಾಜ್ಯದ ವಿಧಾನಮಂಡಲದಲ್ಲಿ ಸಾದರ ಪಡಿಸುವ ಸಲುವಾಗಿ ತಯಾರಿಸಿ, ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರದ ವಾರ್ಷಿಕಲೆಕ್ಕಗಳು (ಅ) ಹಣಕಾಸು ಲೆಕ್ಕಗಳು ಮತ್ತು (ಆ) ಧನ ವಿನಿಯೋಗ ಲೆಕ್ಕಗಳನ್ನು ಒಳಗೊಂಡಿರುತ್ತದೆ.

ಸಂಚಿತ ನಿಧಿ, ಸಾದಿಲ್ಪಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳು - ಈ ಶೀರ್ಷಿಕೆಗಳಡಿಯಲ್ಲಿ ದಾಖಲಾದ ವಾರ್ಷಿಕ ಆಯವ್ಯಯಗಳ ಸಂಕ್ಷಿಪ್ತ ಮಾಹಿತಿಗಳನ್ನು ಹಣಕಾಸು ಲೆಕ್ಕದಲ್ಲಿ ನೀಡಲಾಗುತ್ತದೆ. ವಿಧಾನಮಂಡಲದ ಅನುಮೋದನೆಯ ಮೇರೆಗೆ ನಿರ್ದಿಷ್ಟ ಬಾಬುಗಳಿಗೆ ಒದಗಿಸಿದ, ಅದಕ್ಕೆ ಪ್ರತಿಯಾಗಿ ದಾಖಲಾದ ಖರ್ಚು ಇವೆರಡರ ನಡುವಿನ ವ್ಯತ್ಯಾಸಗಳಿಗೆ ವಿವರಣೆಗಳು - ಈ ಎಲ್ಲ ಮಾಹಿತಿಗಳನ್ನು ಧನ ವಿನಿಯೋಗ ಲೆಕ್ಕದಲ್ಲಿ ನೀಡಲಾಗುತ್ತದೆ.

ರಾಜ್ಯದ ಹಣಕಾಸು ಲೆಕ್ಕ ಮತ್ತು ಧನ ವಿನಿಯೋಗ ಲೆಕ್ಕಗಳನ್ನು ಆಯಾ ರಾಜ್ಯದ ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕು) ಸಿದ್ಧಪಡಿಸುತ್ತಾರೆ.

2006-07 ನೇ ಸಾಲಿನ “ಲೆಕ್ಕಪತ್ರ - ಒಂದು ವಿಹಂಗಮ ನೋಟ” ವು ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಬಿಂಬಿತವಾಗಿರುವಂತೆ ರಾಜ್ಯ ಸರ್ಕಾರದ ಚಟುವಟಿಕೆಗಳ ಒಂದು ಸ್ಥೂಲನೋಟವನ್ನು ನೀಡುತ್ತದೆ. ಈ ಮಾಹಿತಿಯನ್ನು ಸಂಕ್ಷಿಪ್ತ ವಿವರಣೆಗಳು, ಕೋಷ್ಟಕಗಳು ಮತ್ತು ನಕ್ಷೆಗಳ ಮೂಲಕ ವಿಶದಪಡಿಸಲಾಗಿದೆ.

ಈ ಪ್ರಕಟಣೆಯನ್ನು ಉತ್ತಮಗೊಳಿಸುವ ದಿಶೆಯಲ್ಲಿ ತಮ್ಮ ಆಮೂಲ್ಯವಾದ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.



ಸ್ಥಳ: ಬೆಂಗಳೂರು  
ದಿನಾಂಕ:

( ಎಲ್. ಅಂಗಮ್ ಚಂದ್ ಸಿಂಗ್ )  
ಮಹಾಲೇಖಪಾಲಕರು ( ಲೆಕ್ಕ ಮತ್ತು ಹಕ್ಕು )  
ಕರ್ನಾಟಕ

## ಅಧ್ಯಾಯ - I

### ಪಕ್ಷಿನೋಟ

ಕರ್ನಾಟಕ ಸರ್ಕಾರದ ಮಾಸಿಕ ಲೆಕ್ಕವನ್ನು ಜಿಲ್ಲಾ ಖಜಾನೆಗಳು, ಲೋಕೋಪಯೋಗಿ ವಿಭಾಗಗಳು, ಅರಣ್ಯ ವಿಭಾಗಗಳು ಮೊದಲಾದವರುಗಳು ಮಹಾಲೇಖಪಾಲಕರಿಗೆ (ಲೆಕ್ಕ ಮತ್ತು ಹಕ್ಕು) ಸಲ್ಲಿಸುವ ಲೆಕ್ಕಪತ್ರಗಳಿಂದ, ಸಂಗ್ರಹಿಸಿ ಕ್ರೋಢೀಕರಿಸಲಾಗುವುದು. ಅದಲ್ಲದೆ, ಹಣಕಾಸು ಲೆಕ್ಕ ಮತ್ತು ಧನವಿನಿಯೋಗ ಲೆಕ್ಕಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅನುಸಾರ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನೀಡುವ ನಿರ್ದೇಶನಗಳ ಮೇರೆಗೆ, ವಾರ್ಷಿಕವಾಗಿ ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕು) ಸಿದ್ಧಪಡಿಸುತ್ತಾರೆ.

ಸರ್ಕಾರದ ಲೆಕ್ಕಗಳನ್ನು ಈ ಕೆಳಗೆ ತಿಳಿಸಿರುವಂತೆ ಮೂರು ಭಾಗಗಳಲ್ಲಿ ಇಡಲಾಗುತ್ತದೆ.

- ಭಾಗ I - ಸಂಚಿತ ನಿಧಿ
- ಭಾಗ II - ಸಾದಿಲ್ವಾರು ನಿಧಿ
- ಭಾಗ III - ಸಾರ್ವಜನಿಕ ಲೆಕ್ಕ

ಸಂಚಿತ ನಿಧಿಯನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ.

ರಾಜಸ್ವ ವಿಭಾಗವು (ರಾಜಸ್ವ ಲೆಕ್ಕ) ತೆರಿಗೆಗಳಿಂದ ಹಾಗೂ ರಾಜಸ್ವವೆಂದು ಪರಿಗಣಿಸಲಾದ ಇತರ ಆದಾಯ ಮೂಲಗಳಿಂದ ಸಂಗ್ರಹಿಸಲಾದ ಹಣ ಮತ್ತು ಇದರಿಂದ ಭರಿಸಲಾಗುವ ವೆಚ್ಚ, ಆಯಾ ವರ್ಷದ ರಾಜಸ್ವ ಆದಾಯ ಮತ್ತು ವೆಚ್ಚಗಳ ನಡುವಿನ ಹೆಚ್ಚಳ ಅಥವಾ ಕೊರತೆ - ಈ ಎಲ್ಲ ವಿವರಗಳನ್ನು ಒಳಗೊಂಡಿದೆ.

ಬಂಡವಾಳ ವಿಭಾಗದ 'ಜಮೆ ಶೀರ್ಷಿಕೆ (ಬಂಡವಾಳ ಲೆಕ್ಕ)' ಉಪವಿಭಾಗವು, ಬಂಡವಾಳ ವೆಚ್ಚಕ್ಕೆ ವಜಾ ಮಾಡಿಕೊಳ್ಳಲು ಬಾರದಂತಹ ಆದಾಯಗಳ ವಿವರಗಳನ್ನು ಒಳಗೊಂಡಿದೆ. 'ವೆಚ್ಚ ಶೀರ್ಷಿಕೆ (ಬಂಡವಾಳ ಲೆಕ್ಕ)' ಉಪವಿಭಾಗವು, ಸ್ಥಿರವಾದ, ಭೌತಿಕರೂಪದ ಆಸ್ತಿಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸಾಮಾನ್ಯವಾಗಿ ಸಾಲದ ನಿಧಿಗಳಿಂದ ಭರಿಸುವ ವೆಚ್ಚದ ವಿವರಗಳನ್ನು ಒಳಗೊಂಡಿದೆ. ಇದು ಬಂಡವಾಳ ವೆಚ್ಚದಿಂದ ವಜಾಗೊಳಿಸಿದ ಬಂಡವಾಳ ರಾಜಸ್ವವನ್ನೂ ಸಹ ಒಳಗೊಂಡಿದೆ. 'ಸಾರ್ವಜನಿಕ ಋಣ, ಸಾಲಗಳು ಮತ್ತು ಮುಂಗಡಗಳು' ಎಂಬ ಉಪವಿಭಾಗವು ಸರ್ಕಾರವು ಪಡೆದ ಸಾಲಗಳು ಮತ್ತು ಅದರ ಮರುಪಾವತಿಗಳು; ಅಂದರೆ 'ಆಂತರಿಕ ಋಣ' ಮತ್ತು ಸರ್ಕಾರವು ನೀಡಿದ 'ಸಾಲ ಮತ್ತು ಮುಂಗಡಗಳು' (ಅವುಗಳ ವಸೂಲಾತಿಗಳು) ಮುಂತಾದವುಗಳನ್ನು ಒಳಗೊಂಡಿದೆ.

ಸಾದಿಲ್ವಾರು ನಿಧಿಯಲ್ಲಿ ಭಾರತದ ಸಂವಿಧಾನದ ಅನುಚ್ಛೇದ 267 ರ ಅನ್ವಯ ಸ್ಥಾಪಿಸಿರುವ 'ಸಾದಿಲ್ವಾರು ನಿಧಿ'ಗೆ ಸಂಬಂಧಿಸಿದ ಜಮಾ ಖರ್ಚನ್ನು ದಾಖಲಿಸಲಾಗುವುದು.

ಸಾರ್ವಜನಿಕ ಲೆಕ್ಕದಡಿಯಲ್ಲಿ 'ಋಣ' (ಭಾಗ I ರಲ್ಲಿರುವುದನ್ನು ಹೊರತುಪಡಿಸಿ), 'ಠೇವಣಿಗಳು', 'ಮುಂಗಡಗಳು', 'ಹಣ ಸಂದಾಯಗಳು' ಮತ್ತು 'ಅಮಾನತ್ತು'ಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ದಾಖಲಿಸಲಾಗುವುದು.

ಕರ್ನಾಟಕ ಸರ್ಕಾರದ 2006-07ನೇ ಸಾಲಿನ ಲೆಕ್ಕಪತ್ರಗಳನ್ನು ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡಿಸಲಾಗಿದೆ ಮತ್ತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಸದರಿ ವರ್ಷದ ಲೆಕ್ಕಪರಿಶೋಧನಾ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗುವುದು.

### ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳಲ್ಲಿ ಒಂದು ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾದ ಮತ್ತು ಅಲ್ಲಿಂದ ವ್ಯಯವಾದ ಹಣದ ಲೆಕ್ಕಾಚಾರಗಳ ವಿವರಗಳನ್ನು ಪ್ರಸ್ತುತಪಡಿಸಲಾಗುವುದಲ್ಲದೆ, ರಾಜಸ್ವ ಲೆಕ್ಕಗಳು, ಬಂಡವಾಳ ಲೆಕ್ಕಗಳು, ಸಾರ್ವಜನಿಕ ಋಣಗಳು, ಲೆಕ್ಕಪತ್ರಗಳಲ್ಲಿ ದಾಖಲಾದ ಶಿಲ್ಕುಗಳಿಂದ ಲೆಕ್ಕಹಾಕಲಾದ ಸರ್ಕಾರದ ಆಸ್ತಿ, ದಾಯಿತ್ವಗಳು - ಇವೆಲ್ಲ ವಿವರಗಳನ್ನು ಒಳಗೊಂಡು ಸರ್ಕಾರದ ಆರ್ಥಿಕ ಪರಿಣಾಮವನ್ನು ಸೂಚಿಸಲಾಗುವುದು.

2006-07 ನೇ ಸಾಲಿನಲ್ಲಿ ಒಟ್ಟಾರೆ ಜಮೆಗಳು\* ರೂ.18,03,64.33 ಕೋಟಿಗಳಷ್ಟಿದ್ದು, ಅದರಲ್ಲಿ ರಾಜಸ್ವ ಜಮೆಗಳು ರೂ.3,75,86.94 ಕೋಟಿ [ತೆರಿಗೆ ರಾಜಸ್ವ ರೂ.2,86,75.36 ಕೋಟಿ, ತೆರಿಗೆಯೇತರ ರಾಜಸ್ವ ರೂ.40,98.41 ಕೋಟಿ ಮತ್ತು ಸಹಾಯಾನುದಾನ ಮತ್ತು ಅಂಶದಾನಗಳು ರೂ.48,13.17 ಕೋಟಿ], ಬಂಡವಾಳ ಜಮೆಗಳು ರೂ.36,05.92 ಕೋಟಿ [ 'ಸಾರ್ವಜನಿಕ ಋಣಗಳು' ರೂ.35,45.94 ಕೋಟಿ ಮತ್ತು 'ಸಾಲಗಳ ಮತ್ತು ಮುಂಗಡಗಳ ವಸೂಲಿ'ಯ ಜಮೆ ರೂ.59.98 ಕೋಟಿ] ಮತ್ತು 'ಸಾರ್ವಜನಿಕ ಲೆಕ್ಕ' ದಡಿಯ ಜಮೆಗಳು ರೂ.13,91,71.47 ಕೋಟಿ ಆಗಿರುತ್ತದೆ.

ಸದರಿ ವರ್ಷದಲ್ಲಿ ಒಟ್ಟಾರೆ ಬಟವಾಡೆಗಳು\* ರೂ.18,01,84.60 ಕೋಟಿಗಳಿದ್ದು, ಅದರಲ್ಲಿ ರಾಜಸ್ವ ಲೆಕ್ಕ ಬಟವಾಡೆಗಳು ರೂ.3,34,35.43 ಕೋಟಿ, ಬಂಡವಾಳ ಲೆಕ್ಕ ಬಟವಾಡೆಗಳು ರೂ.1,06,49.17 ಕೋಟಿ (ರೂ.85,42.57 ಕೋಟಿ ಬಂಡವಾಳ ವೆಚ್ಚ, ರೂ.17,49.37 ಕೋಟಿ 'ಸಾರ್ವಜನಿಕ ಋಣ'ಗಳ ಬಟವಾಡೆಗಳು ಮತ್ತು ರೂ.3,57.23 ಕೋಟಿ 'ಸಾಲಗಳು ಮತ್ತು ಮುಂಗಡ'ಗಳ ಬಟವಾಡೆಗಳನ್ನು ಒಳಗೊಂಡಿದೆ) ಮತ್ತು 'ಸಾದಿಲ್ವಾರು ನಿಧಿ' ರೂ.13.28 ಕೋಟಿ ಮತ್ತು 'ಸಾರ್ವಜನಿಕ ಲೆಕ್ಕ' ಬಟವಾಡೆಗಳು ರೂ.13,60,86.72 ಕೋಟಿ ಆಗಿರುತ್ತದೆ. ಸದರಿ ವರ್ಷದಲ್ಲಿ ನಗದು ಶಿಲ್ಕು ರೂ.1,79.73 ಕೋಟಿಯಷ್ಟು ಏರಿತ್ತು.

### ಧನವಿನಿಯೋಗ ಲೆಕ್ಕಗಳು

ಧನವಿನಿಯೋಗ ಲೆಕ್ಕಗಳು, ರಾಜ್ಯ ವಿಧಾನಮಂಡಲವು ಅನುಮೋದಿಸಿದ ಪುರಸ್ಕೃತ ಮತ್ತು ಪ್ರಭೃತ ಮೊತ್ತಗಳಿಗೆ ಪ್ರತಿಯಾಗಿ ಸರ್ಕಾರವು ಮಾಡಿದ ವೆಚ್ಚಗಳ ವಿವರಗಳನ್ನು ನೀಡುವುದಲ್ಲದೆ ಹಣಕಾಸು ಲೆಕ್ಕಗಳಿಗೆ ಪೂರಕವಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ, ಒಂದು ಪ್ರಭೃತ ವಿನಿಯೋಗ ಹಾಗೂ ಇಪ್ಪತ್ತೆಂಟು ಪುರಸ್ಕೃತ ಅನುದಾನಗಳಿರುತ್ತವೆ.

ಧನವಿನಿಯೋಗ ಅಧಿನಿಯಮಗಳ ಪ್ರಕಾರ 2006 ಮತ್ತು 2007ನೇ ವರ್ಷದಲ್ಲಿ ರಾಜ್ಯ ವಿಧಾನಮಂಡಲವು ರೂ.73,93.07 ಕೋಟಿ ಪೂರಕ ಅನುದಾನಗಳು ಸೇರಿದಂತೆ ಅಂಗೀಕರಿಸಿದ, ಒಟ್ಟು ವೆಚ್ಚ ರೂ. 5,24,92.16 ಕೋಟಿ ಎಂದು ಪ್ರಕ್ಷೇಪಿಸಲಾಗಿತ್ತು. ವೆಚ್ಚದಲ್ಲಿ ಕಡಿತೆ ಮಾಡಬಹುದಾದ ವಸೂಲಿಯ ಮೊತ್ತ ರೂ.16,64.46 ಕೋಟಿ ಎಂದು ಪ್ರಕ್ಷೇಪಿಸಲಾಗಿತ್ತು.

\* ರಾಜಸ್ವ ಆದಾಯ ಮತ್ತು ವೆಚ್ಚದ ಅಂಶಗಳನ್ನೊಳಗೊಂಡಂತೆ ಜಮೆಗಳ ಮತ್ತು ಬಟವಾಡೆಗಳ ವಿವರಗಳನ್ನು ನಕ್ಷೆಯ ರೂಪದಲ್ಲಿ ಕ್ರಮವಾಗಿ ಪುಟ 7 ಮತ್ತು 8 ರಲ್ಲಿ ತೋರಿಸಲಾಗಿದೆ.

2006-2007ನೇ ವರ್ಷದ ಧನವಿನಿಯೋಗ ಲೆಕ್ಕಗಳ ಪ್ರಕಾರ ವೆಚ್ಚದ ಆಯವ್ಯಯದಲ್ಲಿ ಒದಗಿಸಿದ ಒಟ್ಟು ಮೊತ್ತ ರೂ.5,24,92.16 ಕೋಟಿಗಳಿಗೆ ಪ್ರತಿಯಾಗಿ, ಬಟವಾಡೆಯಾದ ಮೊತ್ತ ರೂ. 4,46,69.03 ಕೋಟಿ (ರಾಜಸ್ವ ವೆಚ್ಚ ರೂ.3,38,83.10 ಕೋಟಿ ಮತ್ತು ಬಂಡವಾಳ ವೆಚ್ಚ ರೂ.1,07,85.93 ಕೋಟಿ) ಆಗಿದ್ದು, ವಿನಿಯೋಗ ಮತ್ತು ಅನುದಾನಗಳಡಿಯಲ್ಲಿ ಒಟ್ಟು ರೂ.78,23.13 ಕೋಟಿ ಮೊತ್ತದ ಉಳಿತಾಯವಾಗಿರುತ್ತದೆ. ಇದು, ರೂ.30,07.21 ಕೋಟಿಗಳು ಆರ್ಥಿಕ ಇಲಾಖೆಯ ನಿಯಂತ್ರಣದಲ್ಲಿನ ಅನುದಾನ/ವಿನಿಯೋಗಗಳಲ್ಲಿ, ರೂ.12,53.44 ಕೋಟಿಗಳು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ರೂ.7,53.57 ಕೋಟಿಗಳು ಜಲ ಸಂಪನ್ಮೂಲ ಇಲಾಖೆ, ರೂ.6,51.05 ಕೋಟಿಗಳು ಲೋಕೋಪಯೋಗಿ ಇಲಾಖೆ, ರೂ.4,55.90 ಕೋಟಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರೂ.3,94.00 ಕೋಟಿಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆ, ರೂ.3,11.25 ಕೋಟಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೂ.2,44.46 ಕೋಟಿಗಳು ಶಿಕ್ಷಣ ಇಲಾಖೆ, ರೂ.2,12.56 ಕೋಟಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೂ.1,98.32 ಕೋಟಿಗಳು ಗೃಹ ಮತ್ತು ಸಾರಿಗೆ ಇಲಾಖೆ, ರೂ.1,25.36 ಕೋಟಿಗಳು ಮೂಲಭೂತಸೌಕರ್ಯ ಅಭಿವೃದ್ಧಿ ಇಲಾಖೆ, ರೂ.92.22 ಕೋಟಿಗಳು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ರೂ. 91.56 ಕೋಟಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ರೂ.85.90 ಕೋಟಿಗಳು ಸಮಾಜ ಕಲ್ಯಾಣ ಇಲಾಖೆ ಮತ್ತು ರೂ.73.35 ಕೋಟಿಗಳು ಇಂಧನ ಇಲಾಖೆಗಳಲ್ಲಿನ ಮತ್ತು ಕಂದಾಯ ಇಲಾಖೆಯಲ್ಲಿ ರೂ.4,04.63 ಕೋಟಿಗಳ ಹೆಚ್ಚುವರಿ ವೆಚ್ಚದ ಸರಿದೂಗಿಸುವಿಕೆಯಿಂದ ಉಂಟಾಗಿದೆ.

ವೆಚ್ಚದಲ್ಲಿ ಕಡಿತೆ ಮಾಡಿಕೊಳ್ಳಲು ಬರುವಂತಹ ವಸೂಲಿಗಳು ರೂ.5,84.43 ಕೋಟಿಗಳಾಗಿದ್ದು, ಇದು, ಆಯವ್ಯಯ ಅಂದಾಜಿನಲ್ಲಿ ತೋರಿಸಿದ ಮೊತ್ತಕ್ಕಿಂತ ರೂ.10,80.03 ಕೋಟಿ ಕಡಿಮೆಯಾಗಿದೆ.

**ಅಧ್ಯಾಯ - II**

**ಲೆಕ್ಕಗಳ ಮುಖ್ಯಾಂಶಗಳು**

ಕ್ರ. ಸಂ.	ವಿವರಗಳು	ಆಯವ್ಯಯ ಅಂದಾಜು 2006-07	ವಾಸ್ತವಿಕ	ವಾಸ್ತವಿಕ ಹಾಗೂ ಅಂದಾಜುಗಳ ಶೇಕಡಾವಾರು	ವಾಸ್ತವಿಕ ಹಾಗೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ * ಶೇಕಡಾವಾರು
		(ಕೋಟಿ ರೂಪಾಯಿಗಳಲ್ಲಿ)			
01.	ತೆರಿಗೆ ರಾಜಸ್ವ	2,71,42.68	2,86,75.36	105.65	14.78
02.	ತೆರಿಗೆಯೇತರ ರಾಜಸ್ವ	40,88.43	40,98.41	100.24	2.11
03.	ಸಹಾಯಾನುದಾನಗಳು ಮತ್ತು ಅಂಶದಾನಗಳು	46,43.96	48,13.17	103.64	2.48
<b>04.</b>	<b>ರಾಜಸ್ವ ಜಮೆಗಳು (1+2+3)</b>	<b>3,58,75.07</b>	<b>3,75,86.94</b>	<b>104.77</b>	<b>19.37</b>
05.	ಸಾಲಗಳು ಮತ್ತು ಮುಂಗಡಗಳ ವಸೂಲಾತಿ	44.61	59.98	134.45	0.03
06.	ಇತರೆ ಜಮೆಗಳು	...	...	...	...
07.	ಋಣ ಮತ್ತು ಇತರೆ ಜವಾಬ್ದಾರಿಗಳು	52,10.56 (#)	46,88.31 (\$)	89.98	2.42
<b>08.</b>	<b>ಬಂಡವಾಳ ಜಮೆಗಳು (5+6+7)</b>	<b>52,55.17</b>	<b>47,48.29</b>	<b>90.35</b>	<b>2.45</b>
<b>09.</b>	<b>ಒಟ್ಟಾರೆ ಜಮೆಗಳು (4+8)</b>	<b>4,11,30.24</b>	<b>4,23,35.23</b>	<b>102.93</b>	<b>21.82</b>
<b>10.</b>	<b>ಯೋಜನೇತರ ವೆಚ್ಚ (11+13)</b>	<b>2,65,27.48</b>	<b>2,57,65.80</b>	<b>97.13</b>	<b>13.28</b>
11.	ರಾಜಸ್ವ ಲೆಕ್ಕ - ಯೋಜನೇತರ ವೆಚ್ಚ	2,64,80.95	2,55,82.89	96.61	13.19
12.	11ರ ಮೊತ್ತದಲ್ಲಿ ಬಡ್ಡಿ ಪಾವತಿ ಯೋಜನೇತರ ವೆಚ್ಚ	43,66.02	42,36.40	97.03	2.18
13.	ಬಂಡವಾಳ ಲೆಕ್ಕ - ಯೋಜನೇತರ ವೆಚ್ಚ	46.53	1,82.91	393.10	0.09
<b>14.</b>	<b>ಯೋಜನಾ ವೆಚ್ಚ (15+16)</b>	<b>1,46,02.76</b>	<b>1,65,69.43</b>	<b>113.47</b>	<b>8.54</b>
15.	ರಾಜಸ್ವ ಲೆಕ್ಕ - ಯೋಜನಾ ವೆಚ್ಚ	78,59.59	78,52.54	99.91	4.05
16.	ಬಂಡವಾಳ ಲೆಕ್ಕ - ಯೋಜನಾ ವೆಚ್ಚ	67,43.17	87,16.89	129.27	4.49
<b>17.</b>	<b>ಒಟ್ಟಾರೆ ವೆಚ್ಚ {(10+14) = (18+19)}</b>	<b>4,11,30.24</b>	<b>4,23,35.23</b>	<b>102.93</b>	<b>21.82</b>
18.	ರಾಜಸ್ವ ವೆಚ್ಚ (11+15)	3,43,40.54	3,34,35.43	97.36	17.23
19.	ಬಂಡವಾಳ ವೆಚ್ಚ (13+16)	67,89.70 (a)	88,99.80 (b)	131.08	4.59
<b>20.</b>	<b>ರಾಜಸ್ವ ಹೆಚ್ಚಳ (4-18)</b>	<b>15,34.53</b>	<b>41,51.51</b>	<b>270.54</b>	<b>2.14</b>
<b>21.</b>	<b>ವಿತ್ತೀಯ ಕೊರತೆ {(17) - (4+5+6) = 7}</b>	<b>52,10.56</b>	<b>46,88.31</b>	<b>89.98</b>	<b>2.42</b>

(\*) 2006-07ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ರೂ.19,40,09 ಕೋಟಿ. (ಆಕರ: ಆಯವ್ಯಯದ ಪಕ್ಕಿ ನೋಟ 2007-08).

(#) (i) 'ಸಾರ್ವಜನಿಕ ಋಣ' (ರೂ.14,25.02 ಕೋಟಿ), (ii) 'ಸಾರ್ವಜನಿಕ ಲೆಕ್ಕ' (ರೂ.38,13.00 ಕೋಟಿ) ಮತ್ತು (iii) 'ನಗದು ಶಿಲ್ಕು' (ರೂ.-27.46 ಕೋಟಿ) ಇವುಗಳ ನಿವ್ವಳ ಅಂಶದಾನವನ್ನು ಒಳಗೊಂಡಿರುತ್ತದೆ.

(\$) (i) 'ಸಾರ್ವಜನಿಕ ಋಣ' (ರೂ.17,96.57 ಕೋಟಿ), (ii) 'ಸಾದಿಲ್ಕಾರು ನಿಧಿ' (ರೂ. -13.28 ಕೋಟಿ), (iii) 'ಸಾರ್ವಜನಿಕ ಲೆಕ್ಕ' (ರೂ.30,84.75 ಕೋಟಿ) ಮತ್ತು (iv) 'ನಗದು ಶಿಲ್ಕು' (ರೂ. -1,79.73 ಕೋಟಿ) ಇವುಗಳ ನಿವ್ವಳ ಅಂಶದಾನಗಳನ್ನು ಒಳಗೊಂಡಿರುತ್ತದೆ.

(a) 'ಬಂಡವಾಳ ವೆಚ್ಚ' (ರೂ.65,53.51 ಕೋಟಿ) ಮತ್ತು 'ಸಾಲ ಮತ್ತು ಮುಂಗಡಗಳು' (ರೂ.2,36.19 ಕೋಟಿ) ಇವುಗಳ ಅನುದಾನವನ್ನು ಒಳಗೊಂಡಿರುತ್ತದೆ.

(b) 'ಬಂಡವಾಳ ವೆಚ್ಚ' (ರೂ. 85,42.57 ಕೋಟಿ) ಮತ್ತು 'ಸಾಲ ಮತ್ತು ಮುಂಗಡಗಳು' (ರೂ.3,57.23 ಕೋಟಿ) ಇವುಗಳ ವೆಚ್ಚವನ್ನು ಒಳಗೊಂಡಿರುತ್ತದೆ.

## ಜಮೆಗಳು ಮತ್ತು ಬಟವಾಡೆಗಳು

ಈ ಕೆಳಕಂಡ ಕೋಷ್ಟಕದಲ್ಲಿ 2006-07ನೇ ವರ್ಷದ ಲೆಕ್ಕಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

( ಕೋಟಿ ರೂಪಾಯಿಗಳಲ್ಲಿ )

ಒಟ್ಟು ಜಮೆಗಳು	4,23,35.23	ಒಟ್ಟು ಬಟವಾಡೆಗಳು	4,23,35.23
ರಾಜಸ್ವ ಜಮೆಗಳು	3,75,86.94 (88.78)	ರಾಜಸ್ವ ಬಟವಾಡೆಗಳು	3,34,35.43 (78.98)
ಬಂಡವಾಳ ಜಮೆಗಳು <sup>(@)</sup>	47,48.29 (11.22)	ಬಂಡವಾಳ ಬಟವಾಡೆಗಳು <sup>(&amp;)</sup>	88,99.80 (21.02)

ಸೂಚನೆ: ಆವರಣದಲ್ಲಿ ತೋರಿಸಲಾಗಿರುವ ಅಂಕಿಗಳು ಒಟ್ಟು ಜಮೆಗಳ / ಒಟ್ಟು ಬಟವಾಡೆಗಳ ಶೇಕಡ ಭಾಗವಾಗಿರುತ್ತದೆ.

(@) ಬಂಡವಾಳ ಜಮೆಯು, ಸಾರ್ವಜನಿಕ ಋಣದಡಿ - ನಿವ್ವಳ ಜಮೆ (ರೂ.17,96.57 ಕೋಟಿ), ಸಾಲ ಮತ್ತು ಮುಂಗಡಗಳ ಜಮೆ (ರೂ.59.98 ಕೋಟಿ), ಸಾದಿಲ್ಕಾರು ನಿಧಿಯಡಿ - ನಿವ್ವಳ ಜಮೆ (ರೂ.-13.28 ಕೋಟಿ), ಸಾರ್ವಜನಿಕ ಲೆಕ್ಕ - ನಿವ್ವಳ ಜಮೆ (ರೂ.30,84.75 ಕೋಟಿ) ಮತ್ತು ನಗದು ಶಿಲ್ಕಿನ ವೃದ್ಧಿ (ರೂ. -1,79.73 ಕೋಟಿ) - ಇವುಗಳನ್ನು ಒಳಗೊಂಡಿದೆ.

(&) ಬಂಡವಾಳ ಬಟವಾಡೆಗಳು, ಬಂಡವಾಳ ವೆಚ್ಚ (ರೂ.85,42.57 ಕೋಟಿ) ಮತ್ತು ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡ (ರೂ.3,57.23 ಕೋಟಿ) ಗಳನ್ನು ಒಳಗೊಂಡಿದೆ.

## ಜಮೆಗಳು

### ರಾಜಸ್ವ ಜಮೆಗಳು

ಒಟ್ಟು ತೆರಿಗೆ ರಾಜಸ್ವವು ರೂ.2,86,75.36 ಕೋಟಿ ಮತ್ತು ತೆರಿಗೆಯೇತರ ರಾಜಸ್ವವು ರೂ.40,98.41 ಕೋಟಿ ಆಗಿದ್ದು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕ್ರಮವಾಗಿ ಶೇಕಡ 14.78 ಮತ್ತು 2.11 ಆಗಿರುತ್ತದೆ.

ರಾಜಸ್ವ ಸಂಗ್ರಹಣೆಯು ಪ್ರಧಾನವಾಗಿ ಕೆಳಗೆ ಸೂಚಿಸಿರುವ ಮೂಲಗಳಿಂದ ಆಗಿರುತ್ತದೆ.

ಲೆಕ್ಕ ಶೀರ್ಷಿಕೆ	ಕೋಟಿ ರೂಪಾಯಿಗಳಲ್ಲಿ	
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	1,17,61.72	(6.06)
ರಾಜ್ಯ ಅಬಕಾರಿ	44,95.48	(2.32)
ಮುದ್ರಾಂಕ ಮತ್ತು ನೋಂದಣಿ ಶುಲ್ಕ	32,05.80	(1.65)
ವಿವಿಧ ಸಾಮಾನ್ಯ ಸೇವೆಗಳು	18,92.46	(0.98)
ನಿಗಮ ತೆರಿಗೆ	16,77.34	(0.86)
ವಾಹನ ತೆರಿಗೆಗಳು	13,74.50	(0.71)
ಸರಕುಗಳ ಮತ್ತು ಪ್ರಯಾಣಿಕರ ಮೇಲಣ ತೆರಿಗೆ	11,47.20	(0.59)
ಕೇಂದ್ರ ಅಬಕಾರಿ ಶುಲ್ಕ	11,13.07	(0.57)
ಸೀಮಾ ಶುಲ್ಕ	10,48.23	(0.54)
ನಿಗಮ ತೆರಿಗೆಯ ಹೊರತು ವರಮಾನದ ಮೇಲಣ ತೆರಿಗೆಗಳು	10,18.57	(0.53)

ಸೂಚನೆ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪ್ರತಿಶತಾಂಶವನ್ನು ಆವರಣದಲ್ಲಿ ತೋರಿಸಲಾಗಿದೆ.

2006-07ನೇ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ: ರೂ.19,40,09 ಕೋಟಿ.



ಸದರಿ ವರ್ಷದಲ್ಲಿ ನಿವ್ವಳ ತೆರಿಗೆ ರಾಜಸ್ವವು ಆಯವ್ಯಯ ಅಂದಾಜಿಗಿಂತ ರೂ.15,32.68 ಕೋಟಿ ಅಧಿಕವಾಗಿತ್ತು. ಇದು ಮುಖ್ಯವಾಗಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕ (ರೂ.6,19.69 ಕೋಟಿ), ರಾಜ್ಯ ಅಬಕಾರಿ (ರೂ.4,35.14 ಕೋಟಿ), ಸರಕು ಮತ್ತು ಸೇವೆಗಳ ಮೇಲಣ ಇತರ ತೆರಿಗೆ ಮತ್ತು ಶುಲ್ಕ (ರೂ.1,34.16 ಕೋಟಿ), ಕೇಂದ್ರ ಸರ್ಕಾರದಿಂದ ಪಡೆದ ನಿಗಮ ತೆರಿಗೆಯಲ್ಲಿನ ರಾಜ್ಯದ ಪಾಲು (ರೂ.3,06.30 ಕೋಟಿ), ನಿಗಮ ತೆರಿಗೆ ಹೊರತುಪಡಿಸಿ ವರಮಾನ ತೆರಿಗೆಗಳಲ್ಲಿ ಕೇಂದ್ರ ಸರ್ಕಾರದಿಂದ ಬಂದ ರಾಜ್ಯದ ಪಾಲು (ರೂ.1,42.13 ಕೋಟಿ), ಸೀಮಾ ಸುಂಕ (ರೂ.1,40.33 ಕೋಟಿ) ಮತ್ತು ಸೇವಾತೆರಿಗೆ (ರೂ.91.49 ಕೋಟಿ)ಗಳ ತೆರಿಗೆಗಳ ಹೆಚ್ಚಳದಿಂದ ಉಂಟಾಗಿದೆ. ಈ ಹೆಚ್ಚಳವು, ಆಯವ್ಯಯದ ಅಂದಾಜುಗಳಿಗೆ ಹೋಲಿಸಿದಂತೆ ಮುಖ್ಯವಾಗಿ ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು (ರೂ.6,68.38 ಕೋಟಿ) ಮತ್ತು ವಿವಿಧ ಸಾಮಾನ್ಯ ಸೇವೆಗಳು (ರೂ.5,81.74 ಕೋಟಿ), ಇವುಗಳಲ್ಲಿ ಉಂಟಾದ ಕಡಿಮೆ ಜಮೆಗಳ ಸರಿದೂಗಿಸುವಿಕೆಯಿಂದ ಉಂಟಾಗಿದೆ.

ಒಟ್ಟು ರಾಜಸ್ವ ಜಮೆಯಲ್ಲಿ ವಿವಿಧ ತೆರಿಗೆಗಳು, ತೆರಿಗೆಯೇತರ ರಾಜಸ್ವ ಮತ್ತು ಸಹಾಯಾನುದಾನಗಳು ಮತ್ತು ಅಂಶದಾನಗಳ ಪಾಲು ಈ ಕೆಳಕಂಡಂತಿದೆ.

**ರಾಜಸ್ವ ಜಮೆಗಳು ಮತ್ತು ಸಹಾಯಾನುದಾನ ಮತ್ತು ಅಂಶದಾನಗಳು**


ಭಾಗಗಳು	ವಾಸ್ತವಿಕ ( ಕೋಟಿ ರೂಪಾಯಿಗಳಲ್ಲಿ )	ಒಟ್ಟು ರಾಜಸ್ವ ಜಮೆಗೆ ಶೇಕಡಾವಾರು
<b>ಅ. ತೆರಿಗೆ ರಾಜಸ್ವ *</b>	<b>2,86,75.36</b>	<b>76.29</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆಗಳು	30,89.58	8.22
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆಗಳು	33,16.67	8.83
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ	2,22,69.11	59.24
<b>ಬ. ತೆರಿಗೆಯೇತರ ರಾಜಸ್ವ</b>	<b>40,98.41</b>	<b>10.90</b>
ವಿತ್ತೀಯ ಸೇವೆಗಳು	...	...
ಬಡ್ಡಿ ಜಮೆಗಳು, ಲಾಭ ಮತ್ತು ಲಾಭಾಂಶಗಳು	3,95.67	1.05
ಸಾಮಾನ್ಯ ಸೇವೆಗಳು	21,26.81	5.66
ಸಾಮಾಜಿಕ ಸೇವೆಗಳು	1,47.57	0.39
ಆರ್ಥಿಕ ಸೇವೆಗಳು	14,28.36	3.80
<b>ಕ. ಸಹಾಯಾನುದಾನಗಳು ಮತ್ತು ಅಂಶದಾನಗಳು</b>	<b>48,13.17</b>	<b>12.81</b>
<b>ಒಟ್ಟು ರಾಜಸ್ವ ಜಮೆಗಳು</b>	<b>3,75,86.94</b>	<b>100.00</b>

(\* ) ಕೇಂದ್ರ ಸರ್ಕಾರದಿಂದ ಪಡೆದ ವಿವಿಧ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ರೂ. 53,74.33 ಕೋಟಿಗಳನ್ನು ಒಳಗೊಂಡಿದೆ.

**ಬಂಡವಾಳ ಜಮೆಗಳು**

ಸದರಿ ವರ್ಷದಲ್ಲಿ ಒಟ್ಟಾರೆ ಬಂಡವಾಳ ಜಮೆಯು ಆಯವ್ಯಯ ಅಂದಾಜಿಗಿಂತ ರೂ.5,06.88 ಕೋಟಿಗಳಷ್ಟು ಕಡಿಮೆಯಾಗಿದ್ದು, ಇದು, ಋಣ ಮತ್ತು ಇತರೆ ಜವಾಬ್ದಾರಿಗಳಲ್ಲಿ ರೂ.5,22.25 ಕೋಟಿಗಳಷ್ಟು ಕಡಿಮೆ ಮತ್ತು ಸಾಲ ಮತ್ತು ಮುಂಗಡಗಳ ವಸೂಲಿಗಳಲ್ಲಿ ರೂ.15.37 ಕೋಟಿಗಳಷ್ಟು ಅಧಿಕವಾಗಿತ್ತು.

### ಜಮೆಗಳು



### ಬಟವಾಡೆಗಳು

#### ರಾಜಸ್ವ ಬಟವಾಡೆಗಳು

ರೂ.3,34,35.43 ಕೋಟಿಗಳ ನಿವ್ವಳ ರಾಜಸ್ವ ಬಟವಾಡೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 17.23ರಷ್ಟಿತ್ತು. ಇದು, ಆಯವ್ಯಯದ ಅಂದಾಜಿಗಿಂತ ರೂ.9,05.11 ಕೋಟಿ ಕಡಿಮೆ ಆಗಿದ್ದು, ಇದು, ಯೋಜನಾವೆಚ್ಚದಲ್ಲಿ ರೂ.7.05 ಕೋಟಿಗಳಷ್ಟು ಮತ್ತು ಯೋಜನೇತರ ವೆಚ್ಚದಲ್ಲಿ ರೂ.8,98.06 ಕೋಟಿಗಳಷ್ಟು ಕಡಿಮೆಯಿಂದ ಉಂಟಾಗಿತ್ತು.

#### ಬಂಡವಾಳ ಬಟವಾಡೆಗಳು

ರೂ.88,99.80 ಕೋಟಿಗಳ ಬಂಡವಾಳ ಬಟವಾಡೆಗಳು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 4.59 ರಷ್ಟಿತ್ತು. ಇದು, ಆಯವ್ಯಯದ ಅಂದಾಜಿಗಿಂತ ರೂ.21,10.10 ಕೋಟಿ ಅಧಿಕವಾಗಿದ್ದು, ಯೋಜನೆಯ ಭಾಗದಲ್ಲಿ ರೂ.19,73.72 ಕೋಟಿಗಳ ಮತ್ತು ಯೋಜನೇತರ ಭಾಗದಲ್ಲಿ ರೂ.1,36.38 ಕೋಟಿಗಳ ಹೆಚ್ಚಳದಿಂದ ಉಂಟಾಗಿತ್ತು.

#### ಯೋಜನಾ ಬಟವಾಡೆಗಳು

ಯೋಜನಾ ಬಟವಾಡೆಗಳು 2006-07ನೇ ಸಾಲಿನಲ್ಲಿ ರೂ.1,65,69.43 ಕೋಟಿಯಷ್ಟಿದ್ದು, ಅದರಲ್ಲಿ, ರಾಜಸ್ವ ವಿಭಾಗದಲ್ಲಿ ರೂ.78,52.54 ಕೋಟಿ ಮತ್ತು ಬಂಡವಾಳ ವಿಭಾಗದಲ್ಲಿ ರೂ.87,16.89 ಕೋಟಿ ಆಗಿದ್ದವು. ಪ್ರಸಕ್ತ ವರ್ಷದಲ್ಲಿ ರಾಜ್ಯ ಯೋಜನೆಗಳ ಬಟವಾಡೆಗಳು ರೂ.1,54,49.32 ಕೋಟಿಗಳು ಮತ್ತು ಕೇಂದ್ರ ಯೋಜನಾ ಬಟವಾಡೆಗಳು ರೂ.11,20.11 ಕೋಟಿಗಳಷ್ಟಿತ್ತು. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿನ ರಾಜ್ಯದ ಪಾಲು ಮತ್ತು ಕೇಂದ್ರದ ಪಾಲನ್ನು ಕ್ರಮವಾಗಿ, ರಾಜ್ಯ ಯೋಜನೆ ಮತ್ತು ಕೇಂದ್ರ ಯೋಜನೆ ಕಾರ್ಯಕ್ರಮಗಳಲ್ಲಿ ಸೇರಿಸಲಾಗಿದೆ.

**ಯೋಜನೇತರ ಬಟವಾಡೆಗಳು**


2006-07ನೇ ಸಾಲಿನಲ್ಲಿ ಯೋಜನೇತರ ಬಟವಾಡೆಗಳು ರೂ.2,57,65.80 ಕೋಟಿ ಆಗಿದ್ದು, ಅದರಲ್ಲಿ, ರಾಜಸ್ವ ವಲಭಾಗದಲ್ಲಿ ರೂ. 2,55,82.89 ಕೋಟಿ ಮತ್ತು ಬಂಡವಾಳ ವಿಭಾಗದಲ್ಲಿ ರೂ.1,82.91 ಕೋಟಿ ಆಗಿದ್ದವು.

ವೆಚ್ಚದ ವಿಭಾಗೀಯ ಹಂಚಿಕೆ ಮತ್ತು ಒಟ್ಟು ರಾಜಸ್ವ ವೆಚ್ಚಕ್ಕೆ ಅವುಗಳ ಪ್ರತಿಶತ ವೆಚ್ಚವನ್ನು ಈ ಕೆಳಗೆ ಸೂಚಿಸಿದೆ.

**ವೆಚ್ಚದ ವಿಭಾಗೀಯ ಹಂಚಿಕೆ ಮತ್ತು ರಾಜಸ್ವ ವೆಚ್ಚಕ್ಕೆ ಅದರ ಪ್ರತಿಶತ**

ಭಾಗಗಳು	ಮೊತ್ತ ( ಕೋಟಿ ರೂಪಾಯಿಗಳಲ್ಲಿ )	ರಾಜಸ್ವ ವೆಚ್ಚಕ್ಕೆ ಪ್ರತಿಶತ
i) ವಿತ್ತೀಯ ಸೇವೆಗಳು	<b>3,68.56</b>	<b>1.10</b>
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆ ಸಂಗ್ರಹಣೆ	2.88	0.01
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆ ಸಂಗ್ರಹಣೆ	1,46.26	0.44
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ ಸಂಗ್ರಹಣೆ	1,98.17	0.59
ಇತರ ವಿತ್ತೀಯ ಸೇವೆಗಳು	21.25	0.06
ii) ರಾಜ್ಯದ ಅಂಗಗಳು	<b>2,74.60</b>	<b>0.82</b>
iii) ಬಡ್ಡಿ ಸಂದಾಯ ಮತ್ತು ಖರೀದಿ ಸೇವೆ	<b>42,36.40</b>	<b>12.67</b>
iv) ಆಡಳಿತ ಸೇವೆಗಳು	<b>19,29.31</b>	<b>5.77</b>
v) ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	<b>36,10.56</b>	<b>10.80</b>
vi) ಸಾಮಾಜಿಕ ಸೇವೆಗಳು	<b>1,09,36.71</b>	<b>32.71</b>
vii) ಆರ್ಥಿಕ ಸೇವೆಗಳು	<b>1,04,40.24</b>	<b>31.23</b>
viii) ಸಹಾಯಾನುದಾನ ಮತ್ತು ಅಂಶದಾನಗಳು	<b>16,39.05</b>	<b>4.90</b>
<b>ಒಟ್ಟು ವೆಚ್ಚ ( ರಾಜಸ್ವ ಲೆಕ್ಕ )</b>	<b>3,34,35.43</b>	<b>100.00</b>

**ಬಟವಾಡೆಗಳು**



## ವೆಚ್ಚದ ಪ್ರವೃತ್ತಿ

ಕೆಲವು ಪ್ರಮುಖ ವಿಭಾಗಗಳಲ್ಲಿ 2002-03 ರಿಂದ 2006-07 ರ ಅವಧಿಯಲ್ಲಿ ವೆಚ್ಚದ ಪ್ರವೃತ್ತಿಯು ಈ ಕೆಳಗೆ ಕಾಣಿಸಿರುವ ರೀತಿಯಲ್ಲಿರುತ್ತದೆ.

### ಆಯ್ಕೆ ವಿಭಾಗಗಳಲ್ಲಿನ ವೆಚ್ಚದ ವಿವರಣೆ

ವಿಭಾಗ	2002-03		2003-04		2004-05		2005-06		2006-07	
	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ	ವಾಸ್ತವಿಕ ವೆಚ್ಚ	ಆ.ಅಂ./ಪ.ಅಂ. ಶತಾಂಶ
( ಕೋಟಿ ರೂಪಾಯಿಗಳಲ್ಲಿ )										
<b>ಅ. ಸಾಮಾಜಿಕ ಸೇವೆಗಳು</b>										
ಶಿಕ್ಷಣ, ಕ್ರೀಡೆಗಳು, ಕಲೆ ಮತ್ತು ಸಂಸ್ಕೃತಿ	35,64.01	92.32 96.57	37,66.02	94.44 98.29	43,57.91	99.30 96.81	48,37.40	100.02 98.69	57,03.21	103.76 96.52
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	9,53.65	85.09 88.29	9,58.93	89.93 93.67	10,35.61	97.29 97.16	11,38.50	93.79 97.91	12,06.66	89.56 84.77
<b>ಬ. ಆರ್ಥಿಕ ಸೇವೆಗಳು</b>										
ಕೃಷಿ ಮತ್ತು ಸಂಬಂಧಪಟ್ಟ ಚಟುವಟಿಕೆಗಳು	10,77.10	77.95 92.50	13,48.92	99.78 87.49	20,64.91	111.48 96.96	28,66.65	114.37 112.25	31,40.84	110.80 110.01
ಗ್ರಾಮೀಣ ಅಭಿವೃದ್ಧಿ	5,22.55	103.12 106.00	4,55.07	75.32 64.59	6,96.86	101.23 95.16	7,76.00	87.13 87.22	9,06.80	93.03 92.43
ನೀರಾವರಿ ಮತ್ತು ಪ್ರವಾಹ ನಿಯಂತ್ರಣ	2,06.73	92.61 107.13	1,79.06	92.40 99.24	2,13.91	98.55 99.20	2,15.82	107.00 106.07	2,94.42	133.75 105.69
ಇಂಧನ	19,06.92	77.08 71.97	17,33.05	80.38 91.70	18,96.71 <sup>^</sup>	118.30 <sup>^</sup> 119.05 <sup>^</sup>	18,36.93	102.79 101.88	24,02.01	98.08 97.62
ಸಾರಿಗೆ	3,95.79	65.33 73.12	3,11.43	59.75 69.78	6,17.60	136.91 107.58	7,56.10	125.33 88.04	15,63.98	144.57 102.08
ಸಾಮಾನ್ಯ ಆರ್ಥಿಕ ಸೇವೆಗಳು	3,23.71	84.89 86.14	3,61.78	97.26 100.06	6,49.68	201.41 201.24	9,50.91	216.64 201.07	14,01.49	352.27 327.53

ಸೂಚನೆ: i) ಆ.ಅಂ. - ಆಯವ್ಯಯ ಅಂದಾಜು; ಪ.ಅಂ. - ಪರಿಷ್ಕೃತ ಆಯವ್ಯಯ ಅಂದಾಜು.

ಸೂಚನೆ: ii) ಓರೆ ಮುದ್ರಣದಲ್ಲಿ ಸೂಚಿಸಿರುವ ಅಂಕಗಳು ಪರಿಷ್ಕೃತ ಅಂದಾಜಿನ ಶತಾಂಶ ಭಾಗವಾಗಿರುತ್ತದೆ.

<sup>^</sup> ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ 2004-05 ನೇ ಸಾಲಿನ 'ಲೆಕ್ಕಪತ್ರ - ಒಂದು ವಿಹಂಗಮ ನೋಟ'ದಲ್ಲಿ ತೋರಿಸಿರುವ ಅಂಕಗಳಲ್ಲಿ ವ್ಯತ್ಯಾಸವಿದೆ.

## ಋಣ ಮತ್ತು ದಾಯಿತ್ವಗಳು

2006-07ನೇ ಸಾಲಿನ ಅಂತ್ಯಕ್ಕೆ ಬಾಕಿ ಉಳಿದ ಸಾರ್ವಜನಿಕ ಋಣದ ಮೊತ್ತ ರೂ.4,18,45.50 ಕೋಟಿ ಆಗಿದ್ದು; ಇದು, ಆಂತರಿಕ ಋಣ ರೂ.3,26,45.86 ಕೋಟಿ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು ರೂ.91,99.64 ಕೋಟಿಗಳನ್ನು ಒಳಗೊಂಡಿದೆ. ಸಾರ್ವಜನಿಕ ಲೆಕ್ಕದಡಿ ಅಡಕವಾಗಿರುವ ಇತರೆ ದಾಯಿತ್ವಗಳು\* ರೂ.1,58,36.67 ಕೋಟಿಗಳು ಆಗಿರುತ್ತವೆ.

ಸಣ್ಣ ಉಳಿತಾಯ ಸಂಗ್ರಹಣೆ, ಭವಿಷ್ಯ ನಿಧಿ ಮತ್ತು ಠೇವಣಿಗಳಿಗೆ ರಾಜ್ಯ ಸರ್ಕಾರವು ಸರಾಫ ಮತ್ತು ಟ್ರಸ್ಟಿಯಂತೆ ಕಾರ್ಯ ನಿರ್ವಹಿಸುತ್ತದೆ. ರಾಜ್ಯ ಸರ್ಕಾರದ ಅಂತಹ ದಾಯಿತ್ವವು\* 2006-07ನೇ ಸಾಲಿನಲ್ಲಿ ರೂ.36,49.54 ಕೋಟಿಯಷ್ಟು ಏರಿತು.

\* ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು, ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳು, ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿದೆ.

ರೂ.3,34,35.43 ಕೋಟಿಗಳ ರಾಜಸ್ವ ವೆಚ್ಚದ ಶೇಕಡ 12.67 ರಷ್ಟು ; ಅಂದರೆ, ಒಟ್ಟು ರೂ.42,36.40 ಕೋಟಿ ಮೊತ್ತವು, ಋಣ ಮತ್ತು ಇತರೆ ದಾಯಿತ್ವಗಳ/ಹೊಣೆಗಾರಿಕೆಗಳ ಮೇಲಿನ ಬಡ್ಡಿ ಸಂದಾಯಕ್ಕಾಗಿ ವ್ಯಯವಾಗಿದೆ. ಸಾರ್ವಜನಿಕ ಋಣದ ಮೇಲಿನ ಬಡ್ಡಿ ಸಂದಾಯ ರೂ.36,68.02 ಕೋಟಿ (ಆಂತರಿಕ ಋಣದ ಮೇಲೆ ರೂ.29,13.64 ಕೋಟಿ ಮತ್ತು ಕೇಂದ್ರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲೆ ರೂ.7,54.38 ಕೋಟಿ) ಮತ್ತು ಇತರೇ ದಾಯಿತ್ವಗಳ\* ಮೇಲಿನ ಬಡ್ಡಿ ಪಾವತಿ ರೂ.5,68.38 ಕೋಟಿ ಆಗಿದ್ದಿತು. 2006-07ನೇ ಸಾಲಿನಲ್ಲಿ ಬಡ್ಡಿ ಪಾವತಿ ರೂ.4,71.57 ಕೋಟಿಯಷ್ಟು ಹೆಚ್ಚಾಗಿತ್ತು.

2006-07ನೇ ಸಾಲಿನಲ್ಲಿ ರೂ.28,91.48 ಕೋಟಿಯಷ್ಟು ರಾಜ್ಯದ ಆಂತರಿಕ ಋಣವನ್ನು ಎತ್ತಲಾಗಿತ್ತು. ಆಂತರಿಕ ಋಣದ ತೀರುವಳಿ (ರೂ.10,12.34 ಕೋಟಿ) ಮತ್ತು ಆಂತರಿಕ ಋಣದ ಮೇಲಣ ಬಡ್ಡಿ ಪಾವತಿ (ರೂ.29,13.64 ಕೋಟಿ) ಸದರಿ ವರ್ಷದ ಆಂತರಿಕ ಋಣಗಳ ಶೇಕಡ 135.78 ರಷ್ಟಿತ್ತು.

### ಬಂಡವಾಳ ಹೂಡಿಕೆಗಳು ಮತ್ತು ಪ್ರತಿಫಲಗಳು

2006-07 ರ ಅಂತ್ಯಕ್ಕೆ ಶಾಸನಬದ್ಧನಿಗಮಗಳು, ಸರ್ಕಾರಿ ಕಂಪನಿಗಳು, ಕೂಡುಬಂಡವಾಳ ಕಂಪನಿಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಂಘಗಳು ಮುಂತಾದವುಗಳಲ್ಲಿ, ರಾಜ್ಯ ಸರ್ಕಾರವು ಹೂಡಿದ ಬಂಡವಾಳದ ಒಟ್ಟು ಮೊತ್ತ ರೂ.1,86,98.37 ಕೋಟಿಗಳಿಷ್ಟಿತ್ತು. ಈ ಹೂಡಿಕೆಗಳ ಮೇಲೆ ಪಡೆದ ಪ್ರತಿಫಲ/ಬಡ್ಡಿ ಸದರಿ ವರ್ಷದಲ್ಲಿ ರೂ.19.54 ಕೋಟಿಯಷ್ಟಿತ್ತು (ಹೂಡಿಕೆಯ ಶೇಕಡಾ 0.10). 2006-07ನೇ ಸಾಲಿನಲ್ಲಿ ಬಂಡವಾಳ ಹೂಡಿಕೆಗಳಲ್ಲಿ ರೂ.46,45.84 ಕೋಟಿಯಷ್ಟು ಏರಿಕೆಯಾಗಿತ್ತು. ಹೂಡಿಕೆಗಳ ಮೇಲೆ ಪಡೆದ ಪ್ರತಿಫಲ/ಬಡ್ಡಿ ರೂ.2.59 ಕೋಟಿಯಷ್ಟು ಅಧಿಕವಾಗಿತ್ತು.

### ರಾಜ್ಯ ಸರ್ಕಾರ ನೀಡಿರುವ ಸಾಲಗಳು ಮತ್ತು ಮುಂಗಡಗಳು

2006-07ನೇ ಸಾಲಿನ ಅಂತ್ಯಕ್ಕೆ ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು ರೂ.62,40.83 ಕೋಟಿ ಆಗಿದ್ದವು. ಮಾರ್ಚ್ 2007ರ ಅಂತ್ಯಕ್ಕೆ ಒಟ್ಟು ಅಸಲು ರೂ.8,22.32 ಕೋಟಿ ಮತ್ತು ಸಾಲದ ಮೇಲಿನ ಬಡ್ಡಿ ರೂ.14,34.33 ಕೋಟಿ ವಸೂಲಿ ಬಾಕಿ<sup>#</sup> ಇದ್ದವು.

2006-07ರ ವರ್ಷಾಂತಕ್ಕೆ ಸರ್ಕಾರದ ನಿಗಮಗಳು/ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಇತ್ಯಾದಿಗಳಿಗೆ ನೀಡಿದ ಸಾಲಗಳು ರೂ.56,08.23 ಕೋಟಿ<sup>\$</sup> ಆಗಿದ್ದಿತು.

### ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ಆರ್ಥಿಕ ನೆರವು

ಸ್ಥಳೀಯ ಸಂಸ್ಥೆಗಳು, ಇತ್ಯಾದಿಗಳಿಗೆ 2006-07ನೇ ಸಾಲಿನಲ್ಲಿ ರೂ.1,39,15.20 ಕೋಟಿ ಆರ್ಥಿಕ ನೆರವನ್ನು ನೀಡಲಾಗಿದೆ. 2002-03ನೇ ಸಾಲಿನಲ್ಲಿ ರೂ.76,75.35 ಕೋಟಿ ಇದ್ದ ನೆರವು, 2006-07ನೇ ಸಾಲಿನಲ್ಲಿ ರೂ.1,39,15.20 ಕೋಟಿಗಳಾಗಿ; ಈ ಐದು ವರ್ಷಗಳಲ್ಲಿ, ಶೇಕಡ 81.30 ರಷ್ಟು ಏರಿಕೆ ಆಗಿರುವುದನ್ನು ಸೂಚಿಸುತ್ತದೆ. ಒಟ್ಟು ಅನುದಾನದ ಪ್ರಧಾನ ಭಾಗ (ಶೇಕಡ 56.52)ವನ್ನು 2002-03 ರಿಂದ 2006-07ರ ಐದು ವರ್ಷಗಳಲ್ಲಿ ಜಿಲ್ಲಾ ಪಂಚಾಯಿತಿ ಸಂಸ್ಥೆಗಳು ಬಳಸಿಕೊಂಡಿವೆ.

\* ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು, ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳು, ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿರುತ್ತದೆ.

# ಇಲಾಖಾಧಿಕಾರಿಗಳು ಲೆಕ್ಕದ ವಿವರಗಳನ್ನು ಸಂಕಲನೆ ಮಾಡುವಂತಹ ಸಾಲಗಳ ಮತ್ತು ಸಾಲದ ಬಾಕಿಗಳ ಮೊತ್ತ ಇಲ್ಲಿ ಸೇರಿಲ್ಲ.

\$ ಸಹಕಾರಿ ಸಂಸ್ಥೆಗಳ ಮತ್ತು ವ್ಯಕ್ತಿಪರ ಸಾಲಗಳ ಮತ್ತು ಮುಂಗಡಗಳನ್ನು ಹೊರತುಪಡಿಸಿ ಒಟ್ಟು ಮೊತ್ತವನ್ನು ಸೂಚಿಸುತ್ತದೆ.

**ಧನವಿನಿಯೋಗ ಲೆಕ್ಕ**

ಕರ್ನಾಟಕ ಸರ್ಕಾರದ 2006-07ನೇ ಸಾಲಿನ ಧನವಿನಿಯೋಗ ಲೆಕ್ಕವು ವರ್ಷಾಂತ್ಯ ಮಾರ್ಚ್ 31, 2007ರವರೆಗೆ ಮಾಡಿರುವ ವೆಚ್ಚದ ಲೆಕ್ಕವನ್ನು, ಭಾರತದ ಸಂವಿಧಾನದ ಅನುಚ್ಛೇದ 204 ಮತ್ತು 205 ರೀತ್ಯಾ ವಿನಿಯೋಗ ಮಸೂದೆಯ ಅನುಬಂಧದಲ್ಲಿ ಸೂಚಿತವಾದ ಮತ್ತು ವಿಧಾನಮಂಡಲದಿಂದ ಅನುಮೋದಿಸಲ್ಪಟ್ಟ ಮೊತ್ತಕ್ಕೆ ಹೋಲಿಸಿ, ವಿಶದಪಡಿಸುತ್ತದೆ.

ಧನವಿನಿಯೋಗ ಲೆಕ್ಕಗಳ ಪ್ರಕಾರ ರಾಜಸ್ವ ವೆಚ್ಚ ರೂ.3,38,83.10 ಕೋಟಿ, ಬಂಡವಾಳ ವೆಚ್ಚ ರೂ.86,79.33 ಕೋಟಿ, ಋಣ ಮರುಪಾವತಿ ರೂ.17,49.37 ಕೋಟಿ ಮತ್ತು ರಾಜ್ಯ ಸರ್ಕಾರದ ಸಾಲ ಮತ್ತು ಮುಂಗಡಗಳು ರೂ.3,57.23 ಕೋಟಿ ಸೇರಿದಂತೆ 2006-07ನೇ ಸಾಲಿನಲ್ಲಿನ ವಾಸ್ತವಿಕ ವೆಚ್ಚ ರೂ.4,46,69.03 ಕೋಟಿ ಆಗಿರುತ್ತದೆ. ವಿಧಾನಮಂಡಲವು ಅನುಮೋದಿಸಿದ ಅನುದಾನಗಳಿಗೆ ಹೋಲಿಸಿದರೆ, ರಾಜಸ್ವ /ಬಂಡವಾಳ /ಸಾರ್ವಜನಿಕ ಋಣ/ ಸಾಲ ಮತ್ತು ಮುಂಗಡಗಳು ಬಾಬುಗಳಲ್ಲಿ, ಉಳಿತಾಯ ಅಥವಾ ಹೆಚ್ಚಳಗಳು ಉಂಟಾಗಿವೆ.

( ಕೋಟಿ ರೂಪಾಯಿಗಳಲ್ಲಿ )

ಕ್ರ. ಸಂ.	ವೆಚ್ಚದ ಸ್ವರೂಪ	ಮೂಲ ಅನುದಾನ	ಪೂರಕ ಅನುದಾನ	ಜುಮ್ಮಾ	ವಾಸ್ತವಿಕ ವೆಚ್ಚ	ಉಳಿತಾಯ (-) ಹೆಚ್ಚಳ (+)	ಪುನರ್ ವಿನಿಯೋಗ #
1	ರಾಜಸ್ವ ಪುರಸ್ಕೃತ ಪ್ರಭೃತ	3,07,30.50 44,53.36	40,01.58 11.71	3,47,32.08 44,65.07	2,95,76.46 43,06.64	(-) 51,55.62 (-) 1,58.43	(-) 23,43.32 (-) 4.02
2	ಬಂಡವಾಳ ಪುರಸ್ಕೃತ ಪ್ರಭೃತ	72,76.02 0.30	31,99.40 ...	1,04,75.42 0.30	86,79.23 0.10	(-) 17,96.19 (-) 0.20	(-) 2,21.40 ...
3	ಸಾರ್ವಜನಿಕ ಋಣ ಪ್ರಭೃತ	23,04.39	...	23,04.39	17,49.37	(-) 5,55.02	(-) 8,58.17
4	ಸಾಲ ಮತ್ತು ಮುಂಗಡಗಳು ಪುರಸ್ಕೃತ	3,34.53	1,80.37	5,14.90	3,57.23	(-) 1,57.67	(-) 24.11
	ಜುಮ್ಮಾ ಪುರಸ್ಕೃತ ಪ್ರಭೃತ	<b>3,83,41.05</b> <b>67,58.05</b>	<b>73,81.35</b> <b>11.71</b>	<b>4,57,22.40</b> <b>67,69.76</b>	<b>3,86,12.92</b> <b>60,56.11</b>	(-) <b>71,09.48</b> (-) <b>7,13.65</b>	(-) <b>25,88.83</b> (-) <b>8,62.19</b>

(#) ಪುನರ್ವಿನಿಯೋಗ ಹಾಗೂ ಅಧ್ಯರ್ಪಣೆಯ ನಿವ್ವಳ.

ಸತತವಾಗಿ ಉಳಿತಾಯ ಕಂಡುಬರುತ್ತಿರುವ ಕೆಲವು ಆಯ್ದ ಅನುದಾನ/ ವಿನಿಯೋಗಗಳನ್ನು ಕೆಳಗೆ ನೀಡಲಾಗಿದೆ:

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ
------	--------------------------------	------------------------------------	------------------------------------

**ರಾಜಸ್ವ - ಪುರಸ್ಕೃತ**

2002-03	01 & 02	5,91.99	24.89
2003-04	01 ಕೃಷಿ ಮತ್ತು ತೋಟಗಾರಿಕೆ	7,50.39	20.49
2004-05		8,96.15	12.19
2005-06		10,63.96	38.54
2006-07		12,59.30	30.88

2002-03	14, 15, 16, 17, 18, 19 & 26	27,25.10	19.87
2003-04	03 ಆರ್ಥಿಕ	44,55.72	20.00
2004-05		55,17.31	24.30
2005-06		56,20.61	26.55
2006-07		63,71.00	36.06

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ
<b>ರಾಜಸ್ವ - ಪುರಸ್ಕೃತ</b>			
2002-03	22, 23 & 24	1,62.23	10.52
2003-04	04 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	1,59.84	19.16
2004-05		1,97.45	17.05
2005-06		1,57.85	14.74
2006-07		2,36.68	29.28
2002-03		46 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	12,98.13
2003-04	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	9,91.13	46.64
2004-05		12,12.96	9.20
2005-06		11,12.59	14.17
2006-07		13,48.81	5.02
2002-03		30 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	3,10.10
2003-04	08 ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	3,51.66	28.70
2004-05		3,16.83	23.55
2005-06		3,10.62	15.33
2006-07		4,01.30	15.92
2002-03		35 & 45	92.40
2003-04	09 ಸಹಕಾರ	2,95.81	57.71
2004-05		2,96.21	18.16
2005-06		10,47.74	1.61
2006-07		9,72.33	2.38
2002-03		48 ಸಮಾಜ ಕಲ್ಯಾಣ	5,49.44
2003-04	10 ಸಮಾಜ ಕಲ್ಯಾಣ	5,58.36	27.00
2004-05		6,01.85	11.12
2005-06		7,33.48	7.90
2006-07		9,90.97	6.59
2002-03		37 & 62	8,97.49
2003-04	19 ನಗರಾಭಿವೃದ್ಧಿ	14,08.47	20.13
2004-05		10,73.76	11.61
2005-06		16,03.69	16.13
2006-07		35,07.35	31.14
2002-03		50 & 51	10,97.85
2003-04	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ	10,57.38	12.94
2004-05		10,98.17	9.70
2005-06		12,95.36	15.52
2006-07		13,87.20	16.44
2002-03		13 ಕನ್ನಡ ಮತ್ತು ಸಂಸ್ಕೃತಿ	31.21
2003-04	25 ಕನ್ನಡ ಮತ್ತು ಸಂಸ್ಕೃತಿ	44.33	11.59
2004-05		34.05	24.09
2005-06		46.53	12.42
2006-07		1,18.42	14.01

ವರ್ಷ	ಅನುದಾನ ಸಂಖ್ಯೆ ಮತ್ತು ಶೀರ್ಷಿಕೆ *	ಒಟ್ಟು ಹಂಚಿಕೆ ( ಕೋಟಿ ರೂಪಾಯಿಗಳಲ್ಲಿ )	ಉಳಿತಾಯದ ಪ್ರತಿಶತ ಒಟ್ಟಾರೆ ಅನುದಾನಕ್ಕೆ
<b>ಬಂಡವಾಳ - ಪುರಸ್ಕೃತ</b>			
2002-03	14, 15, 16, 17, 18, 19 & 26	13.14	72.10
2003-04	03 ಆರ್ಥಿಕ	30.19	85.00
2004-05		15.82	57.32
2005-06		96.07	97.61
2006-07		27.09	93.05
2002-03		46 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	75.71
2003-04	07 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್	2,43.26	51.26
2004-05		3,10.83	27.84
2005-06		7,86.88	13.03
2006-07		11,31.88	34.30
2002-03		35 & 45	37.02
2003-04	09 ಸಹಕಾರ	10.90	79.54
2004-05		16.25	17.96
2005-06		18.14	11.97
2006-07		34.50	47.80
2002-03		48 ಸಮಾಜ ಕಲ್ಯಾಣ	66.54
2003-04	10 ಸಮಾಜ ಕಲ್ಯಾಣ	1,04.93	15.80
2004-05		87.34	36.70
2005-06		1,29.10	48.59
2006-07		1,85.03	11.15
2002-03		5, 6, 7, 8, & 53	4,84.27
2003-04	18 ವಾಣಿಜ್ಯ ಮತ್ತು ಕೈಗಾರಿಕೆ	1,69.63	30.27
2004-05		2,14.80	23.77
2005-06		1,66.45	31.14
2006-07		1,50.00	43.86
2002-03		37 & 62	2,22.15
2003-04	19 ನಗರಾಭಿವೃದ್ಧಿ	3,22.81	21.49
2004-05		3,77.94	26.47
2005-06		3,61.42	32.62
2006-07		4,51.89	16.10
2002-03		50 & 51	56.32
2003-04	22 ಆರೋಗ್ಯ ಮತ್ತು ಕುಟುಂಬ ಕಲ್ಯಾಣ	45.25	18.49
2004-05		43.61	80.40
2005-06		88.01	85.61
2006-07		2,29.83	36.19

\* ಕರ್ನಾಟಕ ಸರ್ಕಾರವು ಬೇಡಿಕೆಗಳನ್ನು (ಅನುದಾನಗಳನ್ನು) ಸಂಬಂಧಪಟ್ಟ ಇಲಾಖೆಗಳಿಗೆ ಹೊಂದಿಕೊಳ್ಳುವಂತೆ ವಿಲೀನಗೊಳಿಸಿದೆ. ಆದ್ದರಿಂದ, ಎಲ್ಲಿ ಒಂದಕ್ಕಿಂತ ಹೆಚ್ಚು ಅನುದಾನಗಳನ್ನು ವಿಲೀನಮಾಡಲಾಗಿದೆಯೋ, ಅಂಥ ಅನುದಾನಗಳಲ್ಲಿ 2003-04, 2004-05 ಮತ್ತು 2005-06ರ ಆರ್ಥಿಕ ವರ್ಷಕ್ಕೆ ಸಂಬಂಧಪಟ್ಟ ಅನುದಾನಗಳ ಹೆಸರುಗಳನ್ನು ಮಾತ್ರ ಸೂಚಿಸಲಾಗಿದೆ. ಆದರೆ, ಹಿಂದಿನ ವರ್ಷಗಳಿಗೆ ಸಂಬಂಧಪಟ್ಟಂತೆ, 2003-04ರ ಆರ್ಥಿಕ ವರ್ಷದ ಅನುದಾನಗಳಿಗೆ ತೀರ ಹತ್ತಿರವಾದಂತಹ ಅನುದಾನಗಳನ್ನು ಮಾತ್ರ ಹೋಲಿಸಿ, ಅಂತಹ ಅನುದಾನಗಳ ಸಂಖ್ಯೆಯನ್ನು ಮಾತ್ರ ಸೂಚಿಸಲಾಗಿದೆ.



## ಲೆಕ್ಕಗಳ ಹೊಂದಾಣಿಕೆ

ಲೆಕ್ಕಗಳ ನಿಖರತೆ ಮತ್ತು ವಿಶ್ವಾಸನೀಯತೆಗಳು ಇತರ ಅಂಶಗಳೊಂದಿಗೆ ಇಲಾಖಾ ಅಂಕಿಗಳನ್ನು ಲೆಕ್ಕಪತ್ರಗಳ ಅಂಕಿಗಳೊಂದಿಗೆ ಸರಿಯಾದ ಸಮಯಕ್ಕೆ ಹೊಂದಾಣಿಕೆ ಮಾಡುವುದರ ಮೇಲೆ ಅವಲಂಬಿತವಾಗಿದೆ.

ಖಜಾನೆಗಳು ನೇರನಿಯಂತ್ರಿತ ಗಣಕೀಕರಣವಾದುದರ ಫಲವಾಗಿ ಮತ್ತು ಖಜಾನೆಗಳು ಸಂಕಲಿತ ಲೆಕ್ಕಗಳನ್ನು ಸಲ್ಲಿಸುವುದರಿಂದ, ರಾಜ್ಯ ಸರ್ಕಾರವು ಲೆಕ್ಕಗಳ ಹೊಂದಾಣಿಕೆಗೆ ಪರಿಷ್ಕೃತ ವಿಧಾನವನ್ನು ಜಾರಿಗೊಳಿಸಿದೆ. ಈ ಹೊಸವಿಧಾನದಲ್ಲಿ, ಖಜಾನೆಯಿಂದ ಹಣಪಡೆದು ವಿತರಿಸುವ ಅಧಿಕಾರಿಗಳು ತಮ್ಮ ವೆಚ್ಚದ ಅಂಕಿಗಳನ್ನು ಖಜಾನೆಯ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಿ, ವೆಚ್ಚದ ವಿವರಣಾಪಟ್ಟಿಯನ್ನು ತಮ್ಮ ನಿಯಂತ್ರಣಾಧಿಕಾರಿಗಳಿಗೆ ಕಳುಹಿಸಬೇಕು. ಜಿಲ್ಲಾ ನಿಯಂತ್ರಣಾಧಿಕಾರಿಗಳು, ಹಣಪಡೆದು ವಿತರಿಸುವ ಅಧಿಕಾರಿಗಳಿಂದ ಬಂದ ವಿವರಣಾ ಪಟ್ಟಿಗಳನ್ನು ಕ್ರೋಢೀಕರಿಸಿ, ಜಿಲ್ಲಾವಾರು ಲೆಕ್ಕಗಳನ್ನು ಮುಖ್ಯ ನಿಯಂತ್ರಣಾಧಿಕಾರಿಗಳಿಗೆ ಕಳುಹಿಸಬೇಕು. ಮುಖ್ಯನಿಯಂತ್ರಣಾಧಿಕಾರಿಗಳು, ಜಿಲ್ಲಾನಿಯಂತ್ರಣಾಧಿಕಾರಿಗಳು ಕಳುಹಿಸಿದ ವಿವರಣಾಪಟ್ಟಿಗಳಲ್ಲಿನ ಅಂಕಿಗಳನ್ನು ಸಂಕಲಿಸಿ, ಈ ಅಂಕಿಗಳನ್ನು ಮಹಾಲೇಖಪಾಲಕರು (ಲೆಕ್ಕ ಮತ್ತು ಹಕ್ಕು) ಕಳುಹಿಸಿಕೊಡುವ ಮಾಸಿಕ ಜಮೆ ಮತ್ತು ವೆಚ್ಚಗಳ ವಿವರಣಾಪಟ್ಟಿಯಲ್ಲಿನ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಬೇಕು. ಲೆಕ್ಕಗಳ ಅಂತಿಮ ಹೊಂದಾಣಿಕೆ ಮತ್ತು ಮಹಾಲೇಖಪಾಲಕರಿಗೆ ದೃಢೀಕರಣಪತ್ರವನ್ನು ಸಲ್ಲಿಸುವ ಜವಾಬ್ದಾರಿಯು ಮುಖ್ಯ ನಿಯಂತ್ರಣಾಧಿಕಾರಿಗಳದ್ದಾಗಿದೆ.

2006-07ರಲ್ಲೂ ಸಹ ಮುಖ್ಯನಿಯಂತ್ರಣಾಧಿಕಾರಿಗಳು ನಿಗದಿತ ಹೊಂದಾಣಿಕೆಯ ವಿಧಾನವನ್ನು ಅನುಸರಿಸಿರಲಿಲ್ಲವಾದ್ದರಿಂದ, ರಾಜ್ಯ ಸರ್ಕಾರವು ಏಪ್ರಿಲ್ 2007ರಲ್ಲಿ ಹೊಂದಾಣಿಕೆಯನ್ನು ಒಂದು ಬಾರಿಯ ಕ್ರಮವಾಗಿ ಮಾಡಲು ಆದೇಶನೀಡಿ, ಪ್ರಧಾನವಾಗಿ ಕಂಡುಬಂದ ತಪ್ಪುವರ್ಗೀಕರಣಗಳನ್ನು ಮಾತ್ರ ಸರಿಪಡಿಸಲು ಸೂಚಿಸಿ, ವೇತನ ಲೆಕ್ಕಶೀರ್ಷಿಕೆ ಮತ್ತು ಒಂದು ಬಿಲ್ಲಿನಲ್ಲಿ ರೂ.1.00 ಲಕ್ಷಕ್ಕಿಂತಲೂ ಕಡಿಮೆ ಪಡೆದಿದ್ದ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ವೆಚ್ಚಗಳನ್ನು ಹೊಂದಾಣಿಕೆ ಮಾಡಲು ಸೂಚಿಸಿತ್ತು. ಆದರೂ, ಒಟ್ಟು 303 ಮುಖ್ಯ ನಿಯಂತ್ರಣಾಧಿಕಾರಿಗಳಲ್ಲಿ (ವೆಚ್ಚ 224, ಜಮೆ 79), 207 ಅಧಿಕಾರಿಗಳು (ವೆಚ್ಚ 147, ಜಮೆ 60) ಲೆಕ್ಕಗಳನ್ನು ಪೂರ್ಣವಾಗಿ ಹೊಂದಾಣಿಕೆ ಮಾಡಿದ್ದು, 23 ಅಧಿಕಾರಿಗಳು (ವೆಚ್ಚ) ಭಾಗಶಃ ಹೊಂದಾಣಿಕೆ ಮಾಡಿದ್ದು, 73 ಅಧಿಕಾರಿಗಳು (ವೆಚ್ಚ 54, ಜಮೆ 19) ಲೆಕ್ಕಹೊಂದಾಣಿಕೆ ಮಾಡಿರಲಿಲ್ಲ.

ಲೆಕ್ಕಹೊಂದಾಣಿಕೆ ಮಾಡದಿರುವ ಅಧಿಕಾರಿಗಳ ಪೈಕಿ ಮುಖ್ಯರಾದವರೆಂದರೆ, ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಆರ್ಥಿಕ ಇಲಾಖೆ (ಜಿಲ್ಲಾ ಪಂಚಾಯತ್), ಆರ್ಥಿಕ ಇಲಾಖೆ (ವೆಚ್ಚ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು; ಮುಖ್ಯ ಅಭಿಯಂತರು, ಸಿಎಂಓ, ಜಲಶಾಸ್ತ್ರ, ಮುಖ್ಯ ಅಭಿಯಂತರು (ಐಪಿಝಡ್), ಮುನಿರಾಬಾದ್ ಮತ್ತು ಗುಲ್ಬರ್ಗಾ, ನಿರ್ದೇಶಕರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಮತ್ತು ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ.

## ಖಜಾನೆಗಳಿಂದ ಲೆಕ್ಕಪತ್ರಗಳ ಮಂಡನೆ

ರಾಜ್ಯದಲ್ಲಿ ಒಟ್ಟು 30 ಜಿಲ್ಲಾಖಜಾನೆಗಳಿವೆ. 2006-07ನೇ ಸಾಲಿನಲ್ಲಿ ಈ ಖಜಾನೆಗಳಿಂದ ಸ್ವೀಕರಿಸಲ್ಪಟ್ಟು, ಗಣನೆಗೆ ತೆಗೆದುಕೊಂಡ ಒಟ್ಟು ಲೆಕ್ಕಗಳು 360. ಖಜಾನೆಗಳಿಂದ ಮಾಸಿಕ ಲೆಕ್ಕಗಳನ್ನು ಸಲ್ಲಿಸುವಲ್ಲಿ 196 ಪ್ರಕರಣಗಳಲ್ಲಿ 15 ದಿನಗಳಿಗಿಂತ ಕಡಿಮೆ ವಿಳಂಬ, 19 ಪ್ರಕರಣಗಳಲ್ಲಿ 15 ದಿನಗಳಿಗಿಂತ ಮೇಲ್ಪಟ್ಟು ಮತ್ತು 1 ತಿಂಗಳಿಗೆ ಕಡಿಮೆ ವಿಳಂಬ ಹಾಗೂ ಒಂದು ಪ್ರಕರಣದಲ್ಲಿ 1 ತಿಂಗಳಿಗೆ ಮೇಲ್ಪಟ್ಟು ಮತ್ತು 2 ತಿಂಗಳಿಗೆ ಕಡಿಮೆ ವಿಳಂಬವಾಗಿತ್ತು. ಖಜಾನೆಗಳು ಲೆಕ್ಕಗಳನ್ನು ಸಲ್ಲಿಸುವಲ್ಲಿ ವಿಳಂಬ ಮಾಡಿದ ಕಾರಣ, ಮಹಾಲೇಖಾಪಾಲಕರು ಸರ್ಕಾರಕ್ಕೆ ಮಾಸಿಕ ಲೆಕ್ಕಗಳನ್ನು ಸಲ್ಲಿಸುವಲ್ಲಿ ವಿಳಂಬವಾಗಿತ್ತು.

ಲೆಕ್ಕದ ಮಾಸ	ಒಟ್ಟಾರೆ ಮಾಸಿಕ ಲೆಕ್ಕಗಳ ಸಂಖ್ಯೆ	ವಿಳಂಬವಾಗಿ ಬಂದ ಮಾಸಿಕ ಲೆಕ್ಕಗಳ ಸಂಖ್ಯೆ	ಹದಿನೈದು ದಿನಗಳಿಗಿಂತ ಕಡಿಮೆ ವಿಳಂಬ	ಹದಿನೈದು ದಿನಗಳಿಗಿಂತ ಮೇಲ್ಪಟ್ಟು ಮತ್ತು 1 ತಿಂಗಳಿಗೆ ಕಡಿಮೆ ವಿಳಂಬ	1 ತಿಂಗಳಿಗೆ ಮೇಲ್ಪಟ್ಟು ಮತ್ತು 2 ತಿಂಗಳಿಗೆ ಕಡಿಮೆ ವಿಳಂಬ
ಏಪ್ರಿಲ್ 2006	30	17	16	01	...
ಮೇ 2006	30	14	13	01	...
ಜೂನ್ 2006	30	20	18	02	...
ಜುಲೈ 2006	30	18	17	01	...
ಆಗಸ್ಟ್ 2006	30	20	20	...	...
ಸೆಪ್ಟೆಂಬರ್ 2006	30	23	17	06	...
ಅಕ್ಟೋಬರ್ 2006	30	16	15	01	...
ನವೆಂಬರ್ 2006	30	19	18	...	01
ಡಿಸೆಂಬರ್ 2006	30	16	15	01	...
ಜನವರಿ 2007	30	17	15	02	...
ಫೆಬ್ರವರಿ 2007	30	20	19	01	...
ಮಾರ್ಚ್ 2007	30	16	13	03	...
<b>ಒಟ್ಟು</b>	<b>360</b>	<b>216</b>	<b>196</b>	<b>19</b>	<b>01</b>

ಖಜಾನೆವಾರು ಲೆಕ್ಕಗಳ ಸ್ವೀಕೃತಿಯಲ್ಲಿನ ವಿಳಂಬವನ್ನು ಈ ಕೆಳಗೆ ವಿವರಿಸಲಾಗಿದೆ.

ಖಜಾನೆಯ/ಖಜಾನೆಗಳ ಹೆಸರು	ಮಾಸಿಕ ಲೆಕ್ಕಗಳ ಸಂಖ್ಯೆ		ವಿಳಂಬ	
	ಒಟ್ಟು	ವಿಳಂಬವಾಗಿ ಬಂದದ್ದು	ಹದಿನೈದು ದಿನಗಳಿಗಿಂತ ಮೇಲ್ಪಟ್ಟು	1 ತಿಂಗಳಿಗೆ ಮೇಲ್ಪಟ್ಟು
ಬೆಂಗಳೂರು (ನಗರ)	12	11	10	01
ಬೆಂಗಳೂರು (ಗ್ರಾಮೀಣ), ರಾಯಚೂರು	12	02	02	...
ರಾಜ್ಯ ಹುಜೂರ್ ಖಜಾನೆ, ತುಮಕೂರು, ಮೈಸೂರು, ಗದಗ, ಉಡುಪಿ	12	01	01	...

**ಅಧ್ಯಾಯ - III**

**ಸರ್ಕಾರದ ರಾಜಸ್ವ ಮತ್ತು ವೆಚ್ಚದ ಪ್ರವೃತ್ತಿ**

2002-03 ರಿಂದ 2006-07ನೇ ಸಾಲಿನ ಅವಧಿಯಲ್ಲಿನ ಸರ್ಕಾರದ ರಾಜಸ್ವ ಜಮೆಗಳು ಮತ್ತು ರಾಜಸ್ವ ವೆಚ್ಚಗಳ ಪ್ರವೃತ್ತಿಗಳನ್ನು ಈ ಕೆಳಗೆ ನೀಡಲಾಗಿದೆ.

**ರಾಜಸ್ವ ಜಮೆಗಳು**

( ಕೋಟಿ ರೂಪಾಯಿಗಳಲ್ಲಿ )

ವರ್ಷ	ತೆರಿಗೆ ರಾಜಸ್ವ	ತೆರಿಗೆಯೇತರ ರಾಜಸ್ವ	ಸಹಾಯಾನುದಾನ ಮತ್ತು ಅಂಶದಾನಗಳು	ಒಟ್ಟಾರೆ ರಾಜಸ್ವ ಜಮೆಗಳು	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ *	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಒಟ್ಟಾರೆ ರಾಜಸ್ವ ಜಮೆಗಳ ಶೇಕಡಾವಾರು
2002-03	1,32,25.91	12,77.67	16,65.18	1,61,68.76	11,74,92	13.76
2003-04	1,58,14.94	29,58.37	19,86.57	2,07,59.88	12,85,56	16.15
2004-05	1,99,50.76 ^	44,72.34 ^	21,46.56	2,65,69.66 ^	14,85,41	17.89
2005-06	2,28,44.97	38,74.71	36,32.37	3,03,52.05	17,07,41	17.78
2006-07	2,86,75.36	40,98.41	48,13.17	3,75,86.94	19,40,09	19.37

**ರಾಜಸ್ವ ವೆಚ್ಚ**

( ಕೋಟಿ ರೂಪಾಯಿಗಳಲ್ಲಿ )

ವರ್ಷ	ರಾಜಸ್ವ ವೆಚ್ಚ ( ವಾಸ್ತವಿಕ )	ಒಟ್ಟು ವೆಚ್ಚ #	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ *	ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಹೆಚ್ಚಳ			ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ರಾಜ್ಯ ಸರ್ಕಾರದ ಒಟ್ಟಾರೆ ವೆಚ್ಚದ ಶೇಕಡಾವಾರು
				ರಾಜಸ್ವ ವೆಚ್ಚ	ಒಟ್ಟು ವೆಚ್ಚ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	
2002-03	1,88,14.50	2,81,67.31	11,74,92	1.12	24.23	8.86	23.97
2003-04	2,12,84.71	3,46,48.37	12,85,56	13.13	23.01	9.42	26.95
2004-05	2,49,31.85 ^	3,57,09.15 ^	14,85,41	17.13	3.06	15.55	24.04
2005-06	2,80,40.89	3,49,73.28	17,07,41	12.47	(-) 2.06	14.95	20.48
2006-07	3,34,35.43	4,40,84.60	19,40,09	19.24	26.05	13.63	22.72

\* ರಾಜ್ಯದ ಒಟ್ಟು ಆಂತರಿಕ ಉತ್ಪನ್ನ - ಆಕರ - 2002-03 ರಿಂದ 2005-06ರವರೆಗೆ ಕರ್ನಾಟಕ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳ ನಿರ್ದೇಶನಾಲಯ, ಬೆಂಗಳೂರು ಮತ್ತು 2006-07ನೇ ಸಾಲಿಗೆ 'ಆಯವ್ಯಯದ ಪಕ್ಷಿ ನೋಟ 2007-08' ರಲ್ಲಿರುವ ಮಾಹಿತಿ.

# ಭಾಗ I - ಸಂಚಿತ ನಿಧಿ ಯಲ್ಲಿ ಲೆಕ್ಕ ಮಾಡಿರುವ ಒಟ್ಟು ವೆಚ್ಚ (ಸರ್ಕಾರದ ಒಟ್ಟುವೆಚ್ಚ).

^ ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ 2004-05 ನೇ ಸಾಲಿನ 'ಲೆಕ್ಕಪತ್ರ - ಒಂದು ವಿಹಂಗಮ ನೋಟ'ದಲ್ಲಿ ತೋರಿಸಿರುವ ಅಂಕಗಳಲ್ಲಿ ವ್ಯತ್ಯಾಸವಿದೆ.

2002-03ನೇ ಸಾಲಿಗೆ ಹೋಲಿಸಿದರೆ 2006-07ನೇ ವರ್ಷದಲ್ಲಿ ಸರ್ಕಾರದ ಖರ್ಚು ಒಟ್ಟಾರೆ ರೂ.1,59,17.29 ಕೋಟಿಯಷ್ಟು ಹೆಚ್ಚಾಗಿದೆ. ರಾಜಸ್ವ ವೆಚ್ಚದಲ್ಲಿನ ಏರಿಕೆಯ ಪ್ರವೃತ್ತಿ ಈ ಕೆಳಗಿನ ಕೋಷ್ಟಕದಲ್ಲಿ ಸೂಚಿಸಿರುವ ಪ್ರಮುಖ ಕ್ಷೇತ್ರಗಳಲ್ಲಾಗಿದೆ.

( ಕೋಟಿ ರೂಪಾಯಿಗಳಲ್ಲಿ )

ವೆಚ್ಚವಾಗಿರುವ ಕ್ಷೇತ್ರ	2002-03	2003-04	2004-05	2005-06	2006-07	ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 2006-07 ವರ್ಷದಲ್ಲಿ ಆಗಿರುವ ಶೇಕಡಾವಾರು ಹೆಚ್ಚಳ (+) / ಕೊರತೆ (-)
ಬಡ್ಡಿ ಸಂದಾಯ ಮತ್ತು ಋಣ ಸೇವೆ	32,91.89	37,10.00	37,94.05	37,64.82	42,36.40	(+) 12.53
ನಿವೃತ್ತಿ ವೇತನ ಮತ್ತು ವಿವಿಧ ಸಾಮಾನ್ಯ ಸೇವೆಗಳು	19,14.58	33,15.75	38,94.66	38,94.76	36,10.56	(-) 7.30
ಆಡಳಿತ ಸೇವೆಗಳು	13,11.67	14,07.01	15,47.91	17,32.40	19,29.31	(+) 11.37
ಕೃಷಿ ಮತ್ತು ಸಂಬಂಧ ಪಟ್ಟಿ ಚಟುವಟಿಕೆಗಳು	10,77.10	13,48.92	20,64.91	28,66.65	31,40.84	(+) 9.56
ಗ್ರಾಮೀಣ ಅಭಿವೃದ್ಧಿ	5,22.55	4,55.07	6,96.86	7,76.00	9,06.80	(+) 16.86
ಇಂಧನ	19,06.92	17,33.05	18,96.71 ^	18,36.93	24,02.01	(+) 30.76
ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ	7.80	12.31	8.86	15.78	16.33	(+) 3.49

### ಸರ್ಕಾರದ ಲೆಕ್ಕ

ಆಯಾ ವರ್ಷದ ಒಟ್ಟು ವೆಚ್ಚಕ್ಕೂ (ರಾಜಸ್ವ ಮತ್ತು ಬಂಡವಾಳ ವೆಚ್ಚಗಳೆರಡೂ ಸೇರಿ) ವರ್ಷದ ಒಟ್ಟು ಆದಾಯಕ್ಕೂ (ರಾಜಸ್ವ ಮತ್ತು ಋಣ ಹೊರತು ಪಡಿಸಿದ ಬಂಡವಾಳ ಆದಾಯಗಳು) ಇರುವ ಹೆಚ್ಚಳ / ಕೊರತೆಯ ವ್ಯತ್ಯಾಸವನ್ನು - 'ಸರ್ಕಾರದ ಲೆಕ್ಕ' ಎಂದು ಕರೆಯಲಾಗುವ ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗುವುದು. ಜೊತೆಗೆ, ಹಿಂದಿನ ವರ್ಷದ ಲೆಕ್ಕಗಳ ಹೊಂದಾಣಿಕೆ ಮತ್ತು ಇತರ ಸರ್ಕಾರಿ ಲೆಕ್ಕಗಳ ನಿವ್ವಳ ಪರಿಣಾಮದ ಅಂಶಗಳನ್ನೂ ಈ ಖಾತೆಗೆ ವರ್ಗಾಯಿಸಲಾಗುವುದು. ಹೀಗೆ 'ಸರ್ಕಾರಿ ಲೆಕ್ಕ' ಎಂಬ ಈ ಖಾತೆಯಲ್ಲಿ ವರ್ಷಾನುವರ್ಷ ಸರ್ಕಾರದ ವ್ಯವಹಾರಗಳಿಂದಂಟಾದ ಆರ್ಥಿಕ ಹೆಚ್ಚಳ/ ಕೊರತೆಗಳ ಸಂಚಿತ ಪರಿಣಾಮವು ಲಭ್ಯವಾಗುತ್ತದೆ. ಕಳೆದ ಐದು ವರ್ಷಗಳ 'ಸರ್ಕಾರಿ ಲೆಕ್ಕ'ದ ವಿವರಗಳನ್ನು ಕೆಳಗೆ ನೀಡಲಾಗಿದೆ.

( ಕೋಟಿ ರೂಪಾಯಿಗಳಲ್ಲಿ )

ವರ್ಷ	ರಾಜಸ್ವ ಶೀರ್ಷಿಕೆ			ಬಂಡವಾಳ ಶೀರ್ಷಿಕೆ			ಇತರೆ ಶೀರ್ಷಿಕೆ (#) ಕೊರತೆ (-) / ಹೆಚ್ಚಳ (+)	ಸದರಿ ಸಾಲಿನ ಕೊರತೆ	ಸಂಚಿತ ಕೊರತೆ (-) / ಹೆಚ್ಚಳ (+) ವರ್ಷಾಂತಕ್ಕೆ
	ಜಮೆ	ಬಟವಾಡೆ	ಕೊರತೆ (-) / ಹೆಚ್ಚಳ (+)	ಜಮೆ	ಬಟವಾಡೆ	ಕೊರತೆ (-) / ಹೆಚ್ಚಳ (+)			
2002-03	1,61,68.76	1,88,14.50	(-) 26,45.74	...	29,36.00	(-) 29,36.00	(+) 75.40	55,06.34	(-) 3,37,02.33
2003-04	2,07,59.88	2,12,84.71	(-) 5,24.83	...	30,29.39	(-) 30,29.39	(+) 92.03	34,62.19	(-) 3,71,64.52
2004-05	2,65,69.66 ^	2,49,31.85 ^	(+) 16,37.81 ^	...	46,73.68	(-) 46,73.68	(+) 74.18	29,61.69 ^	(-) 4,01,26.21 ^
2005-06	3,03,52.05	2,80,40.89	(+) 23,11.16	...	58,21.93	(-) 58,21.93	(+) 73.97	34,36.80	(-) 4,35,63.01
2006-07	3,75,86.94	3,34,35.43	(+) 41,51.51	...	85,42.57	(-) 85,42.57	(+) 47.08	43,43.98	(-) 4,79,06.99

# ವಿವಿಧ ಸರ್ಕಾರಿ ಲೆಕ್ಕ.

^ ವಿಮುಚ್ಚಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಪುಸ್ತಕ ಹೊಂದಾಣಿಕೆಯಲ್ಲಿನ ತಿದ್ದುಪಡಿಯಿಂದಾಗಿ 2004-05 ನೇ ಸಾಲಿನ 'ಲೆಕ್ಕಪತ್ರ - ಒಂದು ವಿಹಂಗಮ ನೋಟ' ದಲ್ಲಿ ತೋರಿಸಿರುವ ಅಂಕಿಗಳಲ್ಲಿ ವ್ಯತ್ಯಾಸವಿದೆ.

## ದಾಯಿತ್ವಗಳು

2002-03ರಲ್ಲಿ ರೂ.3,72,33.63 ಕೋಟಿ ಇದ್ದ ಸರ್ಕಾರದ ದಾಯಿತ್ವವು, 2006-07ರಲ್ಲಿ ರೂ.5,76,82.18 ಕೋಟಿಯಾಗಿ, ರೂ.2,04,48.55 ಕೋಟಿಯಷ್ಟು ಏರಿಕೆಯಾಗಿದೆ. ಸರ್ಕಾರದ ಆಂತರಿಕ ಸಾಲಗಳು, ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳೂ ಸೇರಿದಂತೆ ಸಾರ್ವಜನಿಕ ಋಣಗಳು 2002-03ರಲ್ಲಿ ರೂ. 2,61,69.31 ಕೋಟಿ ಇದ್ದು, ಪ್ರಸಕ್ತ ವರ್ಷಾಂತ್ಯಕ್ಕೆ ರೂ.4,18,45.50 ಕೋಟಿಯಾಗಿ, ರೂ.1,56,76.19 ಕೋಟಿಯಷ್ಟು ಏರಿಕೆಯಾಗಿದೆ. ಭಾರತ ಸಂವಿಧಾನದ ಅನುಚ್ಛೇದ 293(1)ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ವಿಧಾನಮಂಡಲವು ಕಾಲಕಾಲಕ್ಕೆ ನಿಗದಿ ಪಡಿಸಿದ ಮಿತಿಗೆ ಮೀರದಂತೆ ರಾಜ್ಯ ಸರ್ಕಾರವು ತನ್ನ ಸಂಚಿತ ನಿಧಿಯ ಆಧಾರದ ಮೇಲೆ ಸಾಲವನ್ನು ಪಡೆಯಬಹುದಾಗಿದೆ.

ರಾಜ್ಯ ಸರ್ಕಾರದ ಸಾರ್ವಜನಿಕ ಋಣ ಮತ್ತು ಒಟ್ಟು ದಾಯಿತ್ವಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆಂತರಿಕ ಋಣ	ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು	ಒಟ್ಟು ಸಾರ್ವಜನಿಕ ಋಣ	ಸಣ್ಣ ಉಳಿತಾಯಗಳು #	ಭವಿಷ್ಯ ನಿಧಿಗಳು	ಇತರ ದಾಯಿತ್ವಗಳು *	ಒಟ್ಟು ದಾಯಿತ್ವಗಳು @	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ	ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ದಾಯಿತ್ವದ ಶೇಕಡಾವಾರು
2002-03	1,40,82.40	1,20,86.91	2,61,69.31	26,28.17	26,97.10	57,39.05	3,72,33.63	11,74,92	31.69
2003-04	1,98,33.31	1,08,82.90	3,07,16.21	29,09.96	29,74.34	53,66.17	4,19,66.68	12,85,56	32.64
2004-05	2,61,65.18	90,31.06	3,51,96.24	31,91.24	32,78.44	52,74.05	4,69,39.97	14,85,41	31.60
2005-06	3,07,66.71	92,82.22	4,00,48.93	35,00.28	36,25.27	50,61.58	5,22,36.06	17,07,41	30.59
2006-07	3,26,45.86	91,99.64	4,18,45.50	38,10.15	39,74.78	80,51.75	5,76,82.18	19,40,09	29.73

(#) ಉಳಿತಾಯ ಠೇವಣಿಗಳು / ಪ್ರಮಾಣ ಪತ್ರಗಳು, ನ್ಯಾಸ ಮತ್ತು ದತ್ತಿಗಳು ಮತ್ತು ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳನ್ನು ಒಳಗೊಂಡಿದೆ.

(\*) ಮೀಸಲು ನಿಧಿಗಳು ಮತ್ತು ಠೇವಣಿಗಳನ್ನು ಒಳಗೊಂಡಿದೆ.

(@) ಸಾರ್ವಜನಿಕ ಋಣ, ಸಣ್ಣ ಉಳಿತಾಯ, ಭವಿಷ್ಯ ನಿಧಿಗಳು ಮತ್ತು ಇತರ ದಾಯಿತ್ವಗಳನ್ನು ಒಳಗೊಂಡಿದೆ.

## ರಾಜ್ಯ ಭವಿಷ್ಯ ನಿಧಿ

ರಾಜ್ಯ ಭವಿಷ್ಯ ನಿಧಿಯ ವಹಿವಾಟಿನ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಾಣಿಸಿದೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆರಂಭ ಶಿಲ್ಕು	ಜಮೆಗಳು <sup>&amp;</sup>	ಪಾವತಿಗಳು	ಸದರಿ ಸಾಲಿನ ನಿವೃತ್ತಿ ಸಂಗ್ರಹ	ಮುಕ್ತಾಯ ಶಿಲ್ಕು	ಭವಿಷ್ಯ ನಿಧಿ ಶಿಲ್ಕಿನ ಮೇಲಿನ ಬಡ್ಡಿ
2002-03	23,90.60	7,45.50	4,39.00	3,06.50	26,97.10	2,17.06
2003-04	26,97.10	7,43.64	4,66.40	2,77.24	29,74.34	2,17.62
2004-05	29,74.34	8,10.36	5,06.26	3,04.10	32,78.44	2,39.29
2005-06	32,78.44	8,53.62	5,06.79	3,46.83	36,25.27	2,62.75
2006-07	36,25.27	9,16.41	5,66.90	3,49.51	39,74.78	2,91.16

(&) ಕೊನೆಯ ಅಂಕದಲ್ಲಿ ಸೂಚಿಸಿರುವ ಭವಿಷ್ಯ ನಿಧಿ ಮೇಲಿನ ಬಡ್ಡಿಯನ್ನು ಒಳಗೊಂಡಿದೆ.

## ಖಾತರಿಗಳು

ಶಾಸನಬದ್ಧ ನಿಗಮಗಳು, ಸರ್ಕಾರಿ ಕಂಪನಿಗಳು, ನಿಗಮಗಳು, ಸಹಕಾರಿ ಸಂಘಗಳು ಮುಂತಾದವುಗಳು ಪಡೆದ ಸಾಲಗಳು ಮತ್ತು ಬಂಡವಾಳ ಮತ್ತು ಅವುಗಳ ಮೇಲಿನ ಬಡ್ಡಿ ಸಂದಾಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿದ ಖಾತರಿ ಈ ಕೆಳಕಂಡಂತೆ ಇರುತ್ತದೆ.

( ಕೋಟಿ ರೂಪಾಯಿಗಳಲ್ಲಿ )

ವರ್ಷಾಂತರದಲ್ಲಿ	ಖಾತರಿ ಮೊತ್ತ ( ಅಸಲು ಮಾತ್ರ )	ಬಾಕಿ ಉಳಿದಿರುವ ಮೊತ್ತ	
		ಅಸಲು	ಬಡ್ಡಿ
2002-03	2,09,72.85	1,27,99.61	5,14.07
2003-04	2,12,24.69	1,39,13.93	2,65.29
2004-05	1,99,09.51	1,12,93.11	2,80.89
2005-06	2,01,07.33	88,75.89	1,08.04
2006-07	1,97,92.93	97,28.54	1,50.94

## ಅರ್ಥೋಪಾಯ ಮತ್ತು ಅಗ್ರಿಮ ಧನ ಮುಂಗಡಗಳು

ಭಾರತೀಯ ರಿಸರ್ವ್ ಬ್ಯಾಂಕಿನೊಂದಿಗಿನ ಒಪ್ಪಂದದಂತೆ ಸರ್ಕಾರದ ನಗದು ಶಿಲ್ಕು ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆಯಾದ ಸಂದರ್ಭಗಳಲ್ಲಿ, ರಾಜ್ಯ ಸರ್ಕಾರವು ತನ್ನ ವಹಿವಾಟುಗಳ ನಿರ್ವಹಣೆ ಹಾಗೂ ಆರ್ಥಿಕ ಪರಿಸ್ಥಿತಿಯ ಸ್ಥಿರತೆಗೆ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮತ್ತು ಅಗ್ರಿಮ ಧನ ಮುಂಗಡಗಳನ್ನು ಮತ್ತು ಓವರ್ ಡ್ರಾಫ್ಟ್‌ಗಳನ್ನು ಪಡೆಯುತ್ತದೆ. ರಾಜ್ಯ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಮೇರೆಗೆ ಕನಿಷ್ಠ ರೂ.2.63 ಕೋಟಿಗಳ ನಗದು ಶಿಲ್ಕು ರಿಸರ್ವ್ ಬ್ಯಾಂಕಿನಲ್ಲಿ ಇಟ್ಟಿರಬೇಕಾಗಿದೆ. ಈ ರೀತಿ ಪಡೆದ ಮೊತ್ತ ಹೆಚ್ಚಾದಂತೆ ಮತ್ತು ಸಂದರ್ಭಗಳ ಸಂಖ್ಯೆ ಅಧಿಕವಾದಂತೆ ಸರ್ಕಾರದ ನಗದು ಶಿಲ್ಕಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಪ್ರತಿಕೂಲವಾಗಿತ್ತೆಂಬ ಅಂಶವನ್ನು ಸೂಚಿಸುತ್ತದೆ. ಕೆಳಗಿನ ಕೋಷ್ಟಕವು ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಪಡೆದ ಅರ್ಥೋಪಾಯ ಮತ್ತು ಅಗ್ರಿಮ ಧನ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳ ವಿವರವನ್ನು ನೀಡುತ್ತದೆ.

	2002-03	2003-04	2004-05	2005-06	2006-07
i) ಕನಿಷ್ಠ ನಗದು ಶಿಲ್ಕನ್ನು ಕಾಪಾಡಿಕೊಂಡು ಬಂದ ದಿನಗಳು					
ಅ. ಯಾವುದೇ ಮುಂಗಡ ಪಡೆಯದೆ	195	170	304	365	365
ಆ. ಅರ್ಥೋಪಾಯ ಮತ್ತು ಅಗ್ರಿಮ ಧನ ಮುಂಗಡ ಪಡೆದು	169	163	61	...	...
ii) ಓವರ್ ಡ್ರಾಫ್ಟ್ ಸೌಲಭ್ಯ ಬಳಸಿಕೊಂಡ ದಿನಗಳು	1	33	...	...	...

## ಸಾಮಾನ್ಯ ನಗದು ಶಿಲ್ಕು

ಭಾರತೀಯ ರಿಸರ್ವ್ ಬ್ಯಾಂಕಿನ ರೀತ್ಯಾ ರಾಜ್ಯ ಸರ್ಕಾರದ ಮುಕ್ತಾಯ ನಗದು ಶಿಲ್ಕು ರೂ.1,15.44 ಕೋಟಿ (ಆಯ)ಗಳಾಗಿದ್ದು, ಇದಕ್ಕೆ ಪ್ರತಿಯಾಗಿ ಸರ್ಕಾರಿ ಲೆಕ್ಕಗಳಲ್ಲಿ ರೂ.2,31.87 ಕೋಟಿ (ವ್ಯಯ) ಆಗಿರುತ್ತದೆ. ಇವುಗಳ ವ್ಯತ್ಯಾಸವು ರೂ.1,16.43 ಕೋಟಿ (ಆಯ) ಗಳಾಗಿದೆ.

ಮಾರ್ಚ್ 31, 2007 ರಲ್ಲಿದ್ದಂತೆ ನಗದು ಶಿಲ್ಕಿನ ಹೂಡಿಕೆ ಲೆಕ್ಕಗಳಲ್ಲಿನ\* ಹೂಡಿಕೆ ರೂ.55,23.77 ಕೋಟಿ ಆಗಿದ್ದಿತು.

ಇಲಾಖಾ ಅಧಿಕಾರಿಗಳ ಬಳಿ ಇದ್ದ ನಗದು ಶಿಲ್ಕು ರೂ.4.35 ಕೋಟಿ, ಇಲಾಖಾ ಅಧಿಕಾರಿಗಳ ಬಳಿಯಲ್ಲಿನ ಖಾಯಂ ಮುಂಗಡ ನಗದು ರೂ.1.57 ಕೋಟಿ ಮತ್ತು ಮೀಸಲಿಟ್ಟು ನಿಧಿಗಳಿಂದ ಹೂಡಿಕೆ ರೂ.3,43.20 ಕೋಟಿಗಳನ್ನು ಒಳಗೊಂಡ ಇತರ ನಗದು ಶಿಲ್ಕು ಮತ್ತು ಹೂಡಿಕೆಗಳು ಮಾರ್ಚ್ 31, 2007 ರಲ್ಲಿದ್ದಂತೆ ಒಟ್ಟು ರೂ.3,49.12 ಕೋಟಿ ಆಗಿದ್ದಿತು.

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಇರುವ ನಗದು ಶಿಲ್ಕು 2006-07ರ ವರ್ಷಾರಂಭದಲ್ಲಿ ರೂ.(+) 52.16 ಕೋಟಿಗಳಿಂದ ವೃದ್ಧಿಯಾಗಿ, ವರ್ಷಾಂತದ ವೇಳೆಗೆ ರೂ.(+) 2,31.88 ಕೋಟಿ ಆಗಿದ್ದಿತು. ಇದರ ಆಕರ ಮತ್ತು ಅನ್ವಯಗಳ ವಿವರಗಳು ಈ ಕೆಳಕಂಡಂತೆ ಇವೆ.

( ಕೋಟಿ ರೂಪಾಯಿಗಳಲ್ಲಿ )

ಕ್ರ. ಸಂ.	ಆಕರ		ಕ್ರ. ಸಂ.	ಅನ್ವಯ	
	ವಿವರಗಳು	ಮೊತ್ತ		ವಿವರಗಳು	ಮೊತ್ತ
1.	ಆರಂಭ ನಗದು ಶಿಲ್ಕು	+ 52.16	1.	ರಾಜಸ್ವ ವೆಚ್ಚ ಯೋಜನೇತರ ಯೋಜನೆ	2,55,82.89 78,52.54 3,34,35.43
2.	ಕೇಂದ್ರ ಕರಗಳಲ್ಲಿ ರಾಜ್ಯದ ಪಾಲು	53,74.33	2.	ಬಂಡವಾಳ ವೆಚ್ಚ ಯೋಜನೇತರ ಯೋಜನೆ	1,31.79 84,10.78 85,42.57
3.	ರಾಜ್ಯದ ಸ್ವಂತ ವರಮಾನ ಸಂಗ್ರಹಣೆ	2,73,99.44	3.	ಸಾಲ ಮತ್ತು ಮುಂಗಡಗಳ ವಾಪಸಾತಿ	
4.	ಕೇಂದ್ರ ಅನುದಾನಗಳು / ನೆರವು - ಸಾಲ ಹೊರತು ಪಡಿಸಿ	48,13.17		ಕೇಂದ್ರ ಸರ್ಕಾರಕ್ಕೆ ಇತರರಿಗೆ	7,37.03 10,12.34 17,49.37
5.	ವಿವಿಧ ಜಮೆಗಳು	...	4.	ವಿತರಣೆ ಮಾಡಿದ ಸಾಲಗಳು ಮತ್ತು ಮುಂಗಡಗಳು	3,57.23
6.	ಸಾರ್ವಜನಿಕ ಋಣ, ಸಣ್ಣ ಉಳಿತಾಯ, ಲೇವಣಿಗಳು ಮತ್ತು ಮುಂಗಡಗಳ ಜಮೆಗಳು (ಕೇಂದ್ರದಿಂದ ಪಡೆದ ಸಾಲದ ಹೊರತು)	53,55.98			
7.	ಕೇಂದ್ರದಿಂದ ಪಡೆದ ಸಾಲಗಳ ಜಮೆ	6,54.46			
8.	ಸಾಲಗಾರರಿಂದ ವಸೂಲಿಯಾದ ಜಮೆ	59.98			
9.	ಸಾದಿಲ್ವಾರು ನಿಧಿಯಿಂದ ನಿವ್ವಳ ಕೊಡುಗೆ	(-) 13.28			
10.	ಅಮಾನತ್ತು ಮತ್ತು ಹಣ- ರವಾನೆಗಳ ಹೊಂದಾಣಿಕೆ ಮತ್ತು ಮೀಸಲು ನಿಧಿಗಳ ಹೆಚ್ಚಳ/ ಕೊರತೆಗಳ ನಿವ್ವಳ	6,20.24	5.	ಮುಕ್ತಾಯ ನಗದು ಶಿಲ್ಕು	+ 2,31.88

(\*) ಈ ಶೀರ್ಷಿಕೆಯು ಅಲ್ಪಾವಧಿ ಸಾಲಗಳು ಮತ್ತು ಸರ್ಕಾರದ ಭದ್ರತೆಗಳಲ್ಲಿ ನಗದು ಶಿಲ್ಕಿನ ತಾತ್ಕಾಲಿಕ ಹೂಡಿಕೆಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ದಾಖಲಿಸುತ್ತದೆ.

## ಸಾದಿಲ್ವಾರು ನಿಧಿ

ಸರ್ಕಾರವು ಭರಿಸಬೇಕಾದ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸುವುದೇ ಸಾದಿಲ್ವಾರು ನಿಧಿಯ ಉದ್ದೇಶವಾಗಿದೆ. ಈ ನಿಧಿಯ ಬಳಕೆಯ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

	2002-03	2003-04	2004-05	2005-06	2006-07
ಸಾದಿಲ್ವಾರು ನಿಧಿಯಿಂದ ಹಣ ಪಡೆದ ಸಂದರ್ಭಗಳ ಸಂಖ್ಯೆ	29	19	20	20	22
ಸಾದಿಲ್ವಾರು ನಿಧಿಯಿಂದ ಪಡೆದ ಒಟ್ಟಾರೆ ಹಣ (ಕೋಟಿ ರೂಪಾಯಿಗಳಲ್ಲಿ)	73.84	59.89	1,57.37	54.56	73.39
ಆಯವ್ಯಯದ ಅಂದಾಜಿಗೆ ಸಾದಿಲ್ವಾರು ನಿಧಿಯಿಂದ ಪಡೆದ ಹಣದ ಪ್ರತಿಶತ	0.23	0.16	0.43	0.13	0.14

~~~~~